

## Sasken Technologies Limited

CIN: L72100KA1989PLC014226;

Registered Office: 139/25, Ring Road, Domlur, Bengaluru - 560 071. Tel: +91 80 6694 3000: Fax: +91 80 2535 1309:

E-mail: investor@sasken.com; Website: www.sasken.com

# EXTRACT OF AUDITED CONSOLIDATED FINANCIAL RESULTS OF SASKEN AND ITS SUBSIDIARIES FOR THE QUARTER AND YEAR ENDED MARCH 31, 2022

(Rs. in Lakhs)

	(1.61.1.1.261.0.1				
SI. No.	Particulars	Quarter ended March 31, 2022	Quarter ended March 31, 2021	Year ended March 31, 2022	Year ended March 31, 2021
1.	Total income from operations	11,377.54	11,645.49	46,924.09	47,445.19
2.	Net profit for the period (before tax)	3,394.60	3,935.64	15,785.18	14,949.25
3.	Net profit for the period after tax	2,687.87	2,908.83	12,824.61	11,454.64
4.	Total comprehensive income for the period [comprising profit for the period (after tax) and other comprehensive income (after tax)]	2,817.27	854.14	12,749.00	10,418.15
5.	Paid up equity share capital	1,505.09	1,505.09	1,505.09	1,505.09
6.	Reserves (excluding revaluation reserve) as shown in the audited balance Sheet of FY21 & FY22	_	_	63,849.16	54,949.84
7.	Earnings Per Share (of Rs. 10/- each)*				
	1. Basic:	17.87	19.37	85.31	76.26
	2. Diluted:	17.80	19.37	85.22	76.26
8.	Total income**	10,261.28	10,124.18	43,133.38	42,579,78
9.	Profit before tax**	3,181.91	1,608.12	15,625.34	12,611.71
10.	Profit after tax**	2,572.67	719.14	12,830.10	9,260.59

<sup>\*</sup> EPS is not annualised for quarter ended March 31, 2022 and March 31, 2021
\*\* information pertains to Sasken Technologies Limited on a standalone basis.

**Note:** The above is an extract of the detailed format of quarterly and yearly financial results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the Company.

For Sasken Technologies Limited

Rajiv C. Mody Chairman & Managing Director

DIN:00092037

Place: Bengaluru Date: April 21, 2022

#### **NEW YEAR FAILS TO RING IN CHEER**

# Smartphone market grows just 2% in Q1

Canalys report attributes sluggish growth to supply chain issues

Mumbai, April 21 India's smartphone market grew only 2 per cent in the first quarter of calendar year 2022 from the same period last year, according to a report by Canalys, an independent analysis

As per the report, vendors shipped 38 million smartphones in India in the quarter ended March 21, 2022, with leading vendors suffering from intermittent supply issues.

According to Canalys Analyst Sanyam Chaurasia, "This is not a great start to the year for a market like India, which has seen double-digit percentage growth even during the

### **Securing components**

"While most of the world's markets battled the third wave of Covid-19 in Q1, the relatively weaker impact on India should have helped growth return quickly. But supply remained the biggest challenge for leading vendors such as Xiaomi and Indian smartphone shipments see slow recovery despite limited third wave impact Units (in million) y-o-y growth % Q1 Q2 Q1 2021

Vivo, and they struggled to secure components for their volume-driving low-end models. In contrast, brands such as realme, Tecno and Itel did remarkably well with solid supply to take on market leaders and fulfill low-end demand," Chaurasia said.

Xiaomi, though it faced another quarter of sequential decline, remained in the top spot with 21 per cent market share, recording eight million shipments during the quarter. Samsung came second with 6.9 million units shipped and an 18 per cent market share, while realme witnessed the most vigorous growth among the top five vendors. Its shipments grew 40 per cent year-on-year to 6.0 million units as the brand held a 16 per cent market share in the quarter. Vivo and Oppo completed the top five with 5.7 million and 4.6 million units shipped and 15 per cent and 12 per cent market share, respectively.

### Recovery expected

Chaurasia. According to vendors are taking steps to address the supply bottleneck.

"Sell-in started to improve from March. Channel companies are optimistic about healthy sell-in in Q2 CY2022, with vendors preparing for a strong realme is only vendor among top 5 to see y-o-y growth in previous quarter Q1 2021 shipments Q1 2022 shipments Annual growth (%) (million)

festive quarter. They are finding opportunities in lower-tier cities and towns in India where device penetration is still relatively low. It is more important than ever for vendors to focus on building a long-term offline channel strategy," he added.

### Affordability challenge

As per the Canalys analyst, the biggest challenge faced by vendors in 2022 will be maintaining device affordability amid increasing oil prices and rising inflation.

"Volatility in foreign exchange rates and higher operational costs due to inflation will, in turn, put further pressure on vendors to maintain profitability. But as consumers increasingly rely on their smartphones, enticing them with payment schemes has never been easier with multiple buy-now-pay-later partners mushrooming across the ecosystem," Chaurasia said.

'The mass market will remain India's growth engine, and having a healthy portfolio in the mid-to-low-end segment will be key to maintaining strong consumer mindshare. Availability, affordability and attractiveness will be essential for smartphone vendors to succeed as multiple uncertainties lie ahead." he added.

### **RBI GUIDELINES**

# NBFCs need approval to issue credit cards

Experts say move will benefit large NBFCs

## **OUR BUREAU**

Non-banking financial companies registered with the RBI will not undertake credit card business without prior approval from the Reserve Bank of India.

In Master Direction – Credit Card and Debit Card – Issuance and Conduct Directions. 2022. the RBI has said that any company, including a non-deposit taking company, will need a Certificate of Registration, apart from specific permission to enter into this business. It has also set a prerequisite of minimum net-owned fund of ₹100 crore, and other terms and conditions it may specify in this re-

"Without obtaining prior approval from the Reserve Bank, NBFCs shall not issue debit cards, credit cards, charge cards or similar products, virtually or physically," it added. The directions will be effective from July 1,

Experts say the move could help large NBFCs.



The directions will be effective from July 1, 2022

"This is a positive move for large NBFCs that may wish to enter the credit card business on their own. They can do so with prior approval from the RBI. Fintechs have already been working with banks to issue cards — both co-branded and prepaid - and most will continue to do so," said Anuj Kacker, Co-Founder, Freo.

A number of NBFCs had been in talks with the RBI to receive permission to issue credit cards.

### **Evolution of BNPL space**

"It's a welcome move for large NBFCs. They may now be able to enter the credit card space on their own, with prior approval of and registration with RBI. But it has to be seen what kind of

sets in terms of risk weighted assets, NPAs and unsecured lending, and any provisioning needs that it might expect from those NBFCs," said Srinath Sridharan, corporate advisor and independent commentator.

"It could also help fintechs with large balancesheets. It will be interesting to see how the BNPL space evolves amongst those lenders who will also have credit card business," he added.

#### SCBs need approval

As part of the eligibility criteria, the RBI has said that scheduled commercial banks (SCBs), other than regional rural banks (RRBs) with net worth of ₹100 crore and above, can undertake credit card business either independently or in tie-up arrangement with other card issuing banks or NBFCs with the approval of their boards.

On interest rates, RBI said card issuers can be guided by instructions on interest rate on advances. Card-issuers should also inform cardholders of the implications of paying only "the minimum amount due", the RBI

# LG India eyes 30% growth in home appliance segment

Home electronics company had clocked revenue of ₹15,000 crore in 2021

#### MEENAKSHI VERMA AMBWANI New Delhi, April 21

LG Electronics India is eyeing a growth over 30 per cent in 2022 in the home appliances segment backed by strong growth in the cooling products in the first half of the year and its new line-up of products, including smart products backed by AI technology. The South Korean major had clocked revenues of about ₹15,000 crore in 2021 in the home appliance segment, which includes airconditioners, refrigerators, washing machines, microwaves, dishwashers and water purifiers.

Deepak Bansal, Vice-President - Home Appliances and Air-Conditioners, LG Electronics India told Business-Line, "We clocked a growth of 20 per cent, higher than the market growth rate, in 2021 in the home appliances segment as consumers focused on upgrading to premium products and bigger capacities. In 2022, our goal is to grow over 30 per cent and expand our market share in the overall appliance segment."

## Pent-up demand

"This will be supported by strong growth in compressor products in the first half of the year and our new comprehensive line-up of



Deepak Bansal (left), Vice-President - Home Appliances and Air-Conditioners, LG Electronics India, and Hyoung Sub Ji, Director – Home Appliances & Air-Conditioners, LG Electronics India

over 270 models across categories," Bansal said.

The company said it witnessed a strong double-digit growth in the March quarter and anticipates even higher growth in the June quarter, thanks to pent-up demand for air-conditioners and refrigerators.

"We are witnessing an unprecedented demand for ACs. If the heat wave continues, demand may surpass supplies and there could be some shortages. For now, we are leveraging our global expertise to manage the supply chain to cater to consumer demand. In the AC segment alone, we expect to clock 20-25 per cent growth over prepandemic levels," he said.

Asked about price hikes in response to inflationary pressures, he said, "We had a price hike of 7-8 per cent in the first quarter. We have not yet made up our mind in terms of any further price increase. We are closely monitoring the situation, as the increase in raw material costs have been unprecedented."

New product line-up

The consumer products major on Thursday launched the new line-up for 2022, which includes Instaview door-in-door and frost-free refrigerators, AI Direct Drive washing machines, Dual Inverter air-conditioners, wearable air-purifiers, UV+UF water purifiers and a new range of charcoal microwaves.

"Our new line-up is based on key consumer insights, as increasingly seek design and convenience-led products that simplify their lives. This includes products with AI LG ThinQ Technology, which aims to make machines intelligent and adds comfort and convenience to the consumer's daily life. We are working on ensuring the AI technology is made more approachable and offered across a wider range of models and categories," Bansal

# Sunil Mittal-backed OneWeb to launch satellite with ISRO

OneWeb already has a total in-orbit constellation of 428 satellites

# S RONENDRA SINGH

New Delhi, April 21

Bharti group-backed OneWeb the low Earth orbit (LEO) satellite communications company - on Thursday said it and New Space India - the commercial arm of the Indian Space Research Organisation - have entered into an agreement to ensure OneWeb completes its satellite launch programme.

The first launch with New Space India is anticipated in the late half of this year from Satish Dhawan Space Centre (SDSC), Sriharikota, the company said in a statement.

The launches will add OneWeb's total in-orbit constellation of 428 satellites -66 per cent of the planned total fleet — to build a global network that will deliver high-speed, low-latency connectivity, it said.



LEO satellite communications company is jointly owned by UK government and Bharti Global

"This is yet another historic day for collaboration in space, thanks to the shared ambition and vision of New Space India and OneWeb. This most recent agreement on launch plans adds considerable momentum to the development of OneWeb's network, as we work together across the space industry toward our common goal of connecting communities globally," said Sunil Bharti Mittal, Executive Chairman of

OneWeb. This launch contract follows a separate agreement between OneWeb and SpaceX to enable the company to resume satellite launches, an-

nounced last month. OneWeb has already activated service with its network at the 50th parallel and above, as demand for the company's broadband connectivity services continues to grow from multiple sectors and markets.

Other terms of the agreement with New Space India are confidential, the company added.

## Space economy

According to industry veterans, the partnership will pave the way for greater participation of private space players, resulting in a boost to Indian space economy.

"This partnership has the potential to drive the attention of many international players towards India's capabilities, leading to a significant increase in our share in the international space economy which is just 2.6 per cent currently. It will also contribute to nation building and the economic growth of the country," said AK Bhatt, Director General, Indian Space Association (IspA).

# upGrad KnowledgeHut eyes three acquisitions Hut's support," Reddy added.

## CEO says firm is looking to acquire small companies valued at ₹5-10 cr

## YATTI SONI

Upskilling company upGrad KnowledgeHut plans to acquire three companies to boost its growth and offer new course categories.

Subramanyam Founder and CEO, upGard KnowledgeHut told Business-Line that the company is looking to acquire small companies which are valued at ₹5-10 crore and are successfully running their business.

"There are a few courses that we have developed on our own. However, there are many categories that we have not entered yet, such as cloud and cyber security. For these categories, we will identify smaller companies who can also benefit from Knowledge-

UpGrad KnowledgeHut provides short-term certification courses and bootcamp training. KnowledgeHut was acquired by upGrad in August 2021. At the time of acquisition, KnowledgeHut had a revenue of about ₹82 crore and it now has ₹240 crore ARR (annual revenue runrate).

## B2B business growth

KnowledgeHut plans to deliver around 20 categories on the B2B front. Currently, it is clocking ₹30 crore revenue from there, and aims to scale to ₹60 crore this year.

"We lack team strength. So, we are forming a global team. Once we have onboarded members globally, we can scale up faster," said Reddy.

70 per cent of Knowledge-Hut's revenue comes from B2C and 30 per cent from B2B

"By next year, we foresee 40 per cent revenue coming from B2B business," he added.

# Sasken Technologies Limited

CIN: L72100KA1989PLC014226: Registered Office: 139/25, Ring Road, Domlur, Bengaluru - 560 071. Tel: +91 80 6694 3000; Fax: +91 80 2535 1309;

E-mail: investor@sasken.com; Website: www.sasken.com

# EXTRACT OF AUDITED CONSOLIDATED FINANCIAL **RESULTS OF SASKEN AND ITS SUBSIDIARIES FOR** THE QUARTER AND YEAR ENDED MARCH 31, 2022

SI. No.	Particulars	Quarter ended March 31, 2022	Quarter ended March 31, 2021	Year ended March 31, 2022	Year ended March 31, 2021
1.	Total income from operations	11,377.54	11,645.49	46,924.09	47,445.19
2.	Net profit for the period (before tax)	3,394.60	3,935.64	15,785.18	14,949.25
3.	Net profit for the period after tax	2,687.87	2,908.83	12,824.61	11,454.64
4.	Total comprehensive income for the period [comprising profit for the period (after tax) and other comprehensive income (after tax)]	2,817.27	854.14	12,749.00	10,418.15
5.	Paid up equity share capital	1,505.09	1,505.09	1,505.09	1,505.09
6.	Reserves (excluding revaluation reserve) as shown in the audited Balance Sheet of FY21 & FY22	_	-	63,849.16	54,949.84
7.	Earnings Per Share (of Rs. 10/- each)*				
	1. Basic:	17.87	19.37	85.31	76.26
	2. Diluted:	17.80	19.37	85.22	76.26
8.	Total income**	10,261.28	10,124.18	43,133.38	42,579,78
9.	Profit before tax**	3,181.91	1,608.12	15,625.34	12,611.71
10.	Profit after tax**	2,572.67	719.14	12,830.10	9,260.59

\* EPS is not annualised for quarter ended March 31, 2022 and March 31, 2021 information pertains to Sasken Technologies Limited on a standalone basis

Note: The above is an extract of the detailed format of quarterly financial results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the Company.

For Sasken Technologies Limited Rajiv C. Modv

Chairman & Managing Director DIN:00092037

# The TSTRANSCO invites online Bids under e-procurement for supply of the following equipment.

Tender Specification No. Description of Equipment 1 TSPMM41-10/2022 33kV Current Transformer 2 TSPMM 12- 11/2022 Supply of 14 Nos. 160 MVA 220/132/11kV Auto Transforme

Bidders Tenderers can have further details and download the tender schedule frome-procurement market place i.e., www.tender.telangana.gov.in/http://tender.telangana.gov.in (Telangana state).

Contact Nos: Chief Engineer/P&MM TSTransco Phone: 040-23396000, Extn.:3736/3583/3276/3522/3670/ 3460/3521/3334 Fax No:040-23303736 www.tstransco.in Ro No.03/22

PUBLIC ANNOUNCEMENT
[Under Regulation 6 of the Insolvency and Bankruptcy Board of India
nsolvency Resolution Process for Corporate Persons) Regulations, 2016]
FOR THE ATTENTION OF THE CREDITORS OF PRISM FEEDS INDIA PRIVATE LIMITED RELEVANT PARTICULARS

١.	Name of Corporate Debtor	PRISM FEEDS INDIA PRIVATE LIMITED		
2.	Date of Incorporation Of Corporate Debtor	08.05.2012		
3.	Authority Under Which Corporate Debtor Is Incorporated / Registered	Registrar of Companies- Coimbatore		
	Corporate Identity No./Limited Liability Identification No.of corporate debtor	U15331TZ2012PTC018225		
	Address of the Registered Office and Principal Office (if any) of Corporate Debtor	7/1 Srinivasa Complex, R.S. Puram, Mahalingapuram Post, Pollachi, Tamilnadu 642002		
	Insolvency commencement date in respect of Corporate Debtor	19.04.2022 (Order passed by NCLT, Chennai on 19.04.2022 received on 20.04.2022 through email at 3:56 p.m.)		
	Estimated date of closure of insolvency resolution process	16.10.2022 (180 days from the insolvency commencement date)		
٠.	Name and registration number of the Insolvency Professional acting as Interim Resolution Professional	S DEHALEESAN Regd. No: IBBI/IPA-001/IP-P-01807/2019- 2020/12907		
9.	Address and e-mail of the Interim Resolution Professional, as registered with the Board			

Address: 4/22 First Cross Street, Raghava Colony, Ashoknagar, Chennai 600083 E-mail ID: cirp.prismfeedsipl@gmail.com Address and e-mail to be used for correspondence with the Interim Resolution Professional 04.05.2022 (Order passed by NCLT, Chennai o 19.04.2022 received on 20.04.2022 through email at 3:5

m.), hence 14 days calculated from receipt of Order) 12. Classes of creditors, if any, under clause(b) Not Applicable of sub-section (6A) of section 21, ascertained by the Interim Resolution Professional Names of Insolvency Professionals identified to act as Authorised Representative of creditors a class (Three names for each class)

(a) Relevant Forms and (b)Details of a. Web link: http: authorized representatives are available: b. Not applicable Notice is hereby given that the National Company Law Tribunal, Chennai has ordered th commencement of Corporate Insolvency Resolution Process of **Prism Feeds India Privat** Limited on 19.04.2022.

The creditors of Prism Feeds India Private Limited, are hereby called upon to submit a proof of

their claims on or before 04.05.2022 to the interim resolution professional at the addre-mentioned against entry no. 10. The financial creditors shall submit their proof of claim by electronic means only. All other creditors may submit their proof of claims in person, by post or by electronic means.

A financial creditor belonging to a class, as listed against the entry No. 12 shall indicate its choice of authorized representative from among the three insolvency professionals listed against entry

No. 13 to act as authorized representative of the class (specify class) in Form CA0- Not applicable

S Dehaleesan, Interim Resolution Professional Regd. No: IBBI/IPA-001/IP-P-01807/2019-2020/12907

# grow across segments MediaNews4U, TAM Media Research report observes jump in number of outlets as well OUR BUREAU Ad volumes on south TV channels grew by 27 per cent year-

on-year in 2021 while the

volumes on south radio sta-

tions grew by 28 per cent dur-

ing the same period. Southern

publications saw an 33 per cent rise in ad volumes in 2021 over 2020. The findings are part of the fourth edition of 'The Southside Story 2022', a report jointly launched by TAM Media Research and MediaNews4U in Chennai on Tuesday.  $\hbox{``The advertising potential in}\\$ 

southern markets has seen an upward trend over the last few years. There is a sharp rise in media outlets — 175+ TV chan-

radio stations across all States in the south. 2021 had over 51,900 advertisers, and more than 66,000 brands advertising across 640+ categories in TV, print and radio," the report

nels, 290+ publications and 30

# **GameChangers Awards**

Ad volumes in the south

Meanwhile, media, advertising and marketing portal MediaNews4u.com also announced that the fourth edition of its GameChangers Awards will be held in the city on Friday. The awards, which seeks to recognise path-breaking achievements nationally and in the south, will be presented under categories such as Brands, Agency Partners and Media. In addition to one award under each of three categories, a Lifetime Achievement Award and Social Impact Award will also be presented during the event, said a

# **OUR BUREAU**

operative Banks (UCBs) to not create any honorary positions/ titles at the board level, and to not confer such titles that are non-statutory in nature. It also asked these banks to eliminate any such existing position/ titles within one year.

In its circular Creation of during the course of supervishave adopted the practice of creating honorary designations such as Chairman Emerwhich are not recognised in applicable statutes or regulations.

"Such positions may be seen as creating conflicts of interest as well as creation of a parallel or shadow authority, impeding effective and independent functioning of the board," said the circular.

# RBI directs UCBs to not confer honorary titles

The RBI has directed Urban Co-

Honorary Designations at Board level in UCBs, the RBI observed ory reviews that some banks itus and Group Chairman

Place: Bengaluru

Date: April 21, 2022



# Sasken Technologies Limited

CIN: L72100KA1989PLC014226; Registered Office: 139/25, Ring Road, Domlur, Bengaluru - 560 071. Tel: +91 80 6694 3000; Fax: +91 80 2535 1309; E-mail: investor@sasken.com; Website: www.sasken.com

# **EXTRACT OF AUDITED CONSOLIDATED FINANCIAL** RESULTS OF SASKEN AND ITS SUBSIDIARIES FOR THE QUARTER AND YEAR ENDED MARCH 31, 2022

SI. No.	Particulars	Quarter ended March 31, 2022	Quarter ended March 31, 2021	Year ended March 31, 2022	Year ended March 31, 2021
1.	Total income from operations	11,377.54	11,645.49	46,924.09	47,445.19
2.	Net profit for the period (before tax)	3,394.60	3,935.64	15,785.18	14,949.25
3.	Net profit for the period after tax	2,687.87	2,908.83	12,824.61	11,454.64
4.	Total comprehensive income for the period [comprising profit for the period (after tax) and other comprehensive income (after tax)]	2,817.27	854.14	12,749.00	10,418.15
5.	Paid up equity share capital	1,505.09	1,505.09	1,505.09	1,505.09
6.	Reserves (excluding revaluation reserve) as shown in the audited Balance Sheet of FY21 & FY22	-	-	63,849.16	54,949.84
7.	Earnings Per Share (of Rs. 10/- each)*  1. Basic:  2. Diluted:	17.87 17.80	19.37 19.37	85.31 85.22	76.26 76.26
8.	Total income**	10,261.28	10,124.18	43,133.38	42,579,78
9.	Profit before tax**	3,181.91	1,608.12	15,625.34	12,611.71
10.	Profit after tax**	2,572.67	719.14	12,830.10	9,260.59

EPS is not annualised for quarter ended March 31, 2022 and March 31, 2021 \*\* information pertains to Sasken Technologies Limited on a standalone basis.

Note: The above is an extract of the detailed format of quarterly financial results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the Company.

For Sasken Technologies Limited Rajiv C. Mody

Chairman & Managing Director Place: Bengaluru DIN:00092037 Date: April 21, 2022



# ಅಶೋಕನಗರ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ

ನಂ. 1380/ಬಿ, 6ನೇ ಅಡ್ಡರಸ್ತೆ, ಅಶೋಕನಗರ, ಬನಶಂಕರಿ 1ನೇ ಹಂತ, 2ನೇ ಬ್ಲಾಕ್, ಬೆಂಗಳೂರು-560 050. ಫೋರ್: 080-26506213, 26606365, 26600513, 26600514 ಮೊಬ್ಬರ್: +91 91085 10082, 91085 10084 ಟೆಂಡರ್–ಕಮ್– ಬಹಿರಂಗ ಹರಾಜು ಮಾರಾಟ ಸೂಚನೆ

ಸೆಕ್ಕೂರಟ್ಟಿಸೇಷನ್ ಮತ್ತು ರೀಕನ್ ಸ್ಪಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಮತ್ತು ಎನ್ಫ್ರೋರ್ಡ್ಗೆಯೆಂಟ್ ಆಫ್

ಸೆಕ್ಕೂರಿಟಿ ಇನ್ ಟ್ರಸ್ಟ್ ಕಾಯ್ದೆ 2002ರಲ್ಲಿರುವಂತೆ ಸ್ಥಿರಾಸ್ತಿ ಸ್ವತ್ತನ್ನು ಹರಾಜು ಮೂಲಕ ಮಾರಾಟ ಮಾಡಲಾಗುವುದು ಸೆಕ್ಕುರಿಟ್ಕಿಸೇಷನ್ ಮತ್ತು ರೀಕನ್ಸ್ಟಕ್ಷನ್ ಆಫ್ ಪೈನಾನ್ಷಿಯಲ್ ಅಸೆಟ್ಸ್ ಮತ್ತು ಎನ್ಫ್ರೋರ್ಸ್ ಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್ ಅಧಿನಿಯಮ 2002ರ ಪ್ರಕರಣ 13(4)ರನ್ನಯ ಅಕೋಕನೆಗರ ಕೋ-ಆಪರೀಟೀವ್ ಬ್ಯಾಂಕ್ ನಿ., ಅಧಿಕಾರ ಹೊಂದಿದ ಅಧಿಕಾರಿ ಇವರು ಸ್ವಾಧೀನಪಡಿಸಿಕೊಂಡಿರುವ ಮತ್ತು ಈಗ ಇವರ ವಕದಲ್ಲಿರುವ ಕೆಳಕಂಡ ಸ್ಥಿರಾಸ್ತಿಗಳನ್ನು 'ಎಲ್ಲಿ ಹೇಗಿದೆಯೋ ಹಾಗೆ' ಮತ್ತು 'ಎಲ್ಲಿ ಏನಿದೆಯೋ ಹಾಗೆ' ಸ್ಥಿತಿಯಲ್ಲಿ ಸಾರ್ವಜನಿಕ ಹರಾಜು ವಿಧಾನದಂತೆ ಬ್ಯಾಂಕಿನ ಅಧಿಕೃತ ಅಧಿಕಾರಿಯು ಈ ಕೆಳಕಂಡ ಕರಾರು ಮತ್ತು ಷರತ್ರಗಳೊಂದಿಗೆ ಬಹಿರಂಗ ಹರಾಜು ಮಾಡಲು ನಿರ್ಧರಿಸಿರುತ್ತಾರೆ.

5. X0.	ಸಾಲಗಾರರ ಹೆಸರು	ಸ್ಥಿರಾಸ್ತಿಗಳ ವಿವರ	ಕಾಯ್ದಟ್ಟ ಜಿಲೆ / ಇಎಂಡಿ ರೂ.	ಬ್ಯಾಂಕಿಗೆ ಬರಬೇಕಾದ ಬಾಕಿ ಮೊಬಲಗು	ಬಹಿರಂಗ ಹರಾಜಿನ ದಿನಾಂಕ ಮತ್ತು ಸ್ಥಳ
L	ಶ್ರೀ ರಮೇಶ್ ಕುಮಾರ್ ಬಿ ಬಿಡ್ ಬಲರಾಮ ಕೆ., ರು. 137, ಹೊಸ ರು. ಇ– 147, 10ರೇ ಕ್ರಾಸ್, 2ರೇ ಮುಖ್ಯರಕ್ಕೆ ಮುಸೇಕ್ಷರ ಬ್ಲಾಕ್, ಬಗ್ಗೆರೆ, ಬೆಂಗಳೂರು–560058. 2) ಶ್ರೀ ಹೇಲಾಗೋಪಾಲ ಹೆಚ್. ಆರ್., ರು. 931, 2ರೇ ಮೈರ್, 2ರೇ ಹಂತ, ದೇವನಗರ ಪಾಳ್ಯ ಗೋಕುಲ, ಯಶವಂತಪ್ಪರ, ಬೆಂಗಳೂರು ಉತ್ತರ, ಬೆಂಗಳೂರು.	ಬೆಂಗಳೂರು, ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಲಗ್ಗೆರೆ ಗ್ರಾಮದ, ಮುನೇಶ್ವರ ಲೇಡಿಟ್, 2ನೇ ಮುಖ್ಯದಕ್ಕೆ, 10ನೇ ಅಡ್ಡರಸ್ತೆಯಲ್ಲಿರುವ ಸ್ಥಿರಾಕ್ಟಿ ಸೃತ್ತು ವನತಿ ನಂ. 39 (ಪಶ್ಚಿಮ ಭಾಗ) ಸರ್ವೆ ನಂ. 94, ಬಿಲಿಎಂಪಿ ಖಾತಾ ನಂ. 863/1/ಎ, ಪಿಪಡಿ ನಂ. 069-ಡಬ್ಲ್ಯೂ,0248- 58ರ ಸೃತ್ತಿರ ಅಳತೆ ಪೂರ್ವ ಪಶ್ಚಿಮ 23.6 ಚದರ ಅಡಿಗಳು ಮತ್ತು 24.0/2 ಅಡಿಗಳು ಮತ್ತು ಉತ್ತರ ದಕ್ಷಿಣ 46.0+45.0/2 ಅಡಿಗಳು ಹಾಗೂ ಇದಕ್ಕೆ ಚಿಕ್ಕುಬಂದಿ- ಪೂರ್ವಕ್ಕೆ: ಸೃತ್ತಿರ ನಂ. 39ರ ಪೂರ್ವದ ಭಾಗ, ಪಶ್ಚಿಮಕ್ಕೆ: 30 ಅಡಿಗಳ ರಸ್ತೆ, ಉತ್ತರಕ್ಕೆ:	ජ.ශ. 97,00,000/- (ಒಂದು ಹೊಂಬಕ್ಷೇಳು ಲಕ್ಷ ಮಾತ್ರ), ಇಎಂಡಿ ජ.ශ. 9,70,000/- (ಒಂಬತ್ತು ಲಕ್ಷದ ಎಪ್ಪತ್ತು ಸಾವಿರ ಮಾತ್ರ)	ರೂ. 63,19,280,00 (ಅರವತ್ತ ಮೂರು ಲಕ್ಷದ ಹಕ್ಕೊಂಬತ್ತು ಸಾವಿರದ ಇನ್ನೂರ ಎಂಬತ್ತು ಮಾತ್ರಗಳನ್ನು ದಿನಾಂಕ 23,02/2021ರಿಂದ ಅಸ್ತಯವಾಗುವ ಬಡ್ಡಿ ಮತ್ತು ಇತರೆ ಎಂಟಾಗಳು	06/05/2022 ಮಧ್ಯಾಪ್ನ 12:30 ಗಂಟೆ ಆಶೋಕರಗರ ಕೋ- ಆಪರೇಟೇಬ್ ಬ್ಯಾಂಕ್ ವಿ., ಪ್ರಧಾನ ಕಥೇರಿ ನಂ. 1380ಮಿ, 6ನೇ ಕ್ರಾಸ್, ಆರೋಕರಗರ, ಬದಶಂಕರಿ 1ನೇ ಪರಂತ, 2ನೇ ಬ್ಲಾಕ್,

ಸೈಟ್ ನಂ. 40, ದಕ್ಷೀಣಕ್ಕೆ : ರಸ್ತೆ

ಬಹಿರಂಗ ಹರಾಜಿನ ನಿಯಮ ಮತ್ತು ಪರತ್ರುಗಳು: 1) ಟಿಂಡರ್ ಫಾರಂಗಳನ್ನು ಅಶೋಕನಗರ ಕೋ-ಆಪರೇಟವ್ ಬ್ಯಾಂಕ್ ನಿ. ಪ್ರಧಾನ ಕಛೇರಿ ನಂ. 1380/ಬಿ, 6ನೇ ಕ್ಲಾಸ್, ಅತೋಕನಗರ, ಬಿಎಸ್ಕ್ 1ನೇ ಹಂತ, 2ನೇ ಬ್ಲಾಕ್, ಬೆಂಗಳೂರು–560 050 (ದೂ : 080–26506213 / 26606365 / 26600513 / 26600514, ಮೊ: 91085 10082, 91805 10084) ಕಛೇರಿ ಕೆಲಸದ ವೇಳೆಯಲ್ಲಿ ಪಡೆಯಬಹುದು. 2) ಇಚ್ಚಿಸುವ ಬಿಡ್ದಾರರು ಅವರ ಬಿಡ್ಗಳನ್ನು ನಿಗಧಿತ ಟೆಂಡರ್ ಫಾರಂಗಳಲ್ಲಿ ಮೊಹರಾದ ಅಕೋಟೆಯಲ್ಲಿ ಮೀಸಲು ಬೆಲೆಯ ಶೇ. 10% ಮೊತ್ತವನ್ನು ಅಧಿಕೃತ ಅಧಿಕಾರಿ, **ಅತೋಕನಗರ ಕೋ-ಆಪರೇಟಿವ್ ಬ್ಯಾಂಕ್** ನಿ. ಬೆಂಗಳೂರು ಪರವಾಗಿ ಪಡೆದ ಡಿಮ್ಯಾಂಡ್ ಡ್ರಾಫ್ / ಬ್ಯಾಂಕರ್ / ಚೆಕ್ / ಪೇ ಆರ್ಡರ್ಗಳನ್ನು ಈ ಟೆಂಡರ್-ಹರಾಜು ಮಾರಾಟ ಸೂಚನೆ ಪ್ರಕಟವಾದ ದಿನಾಂಕದ ನಂತರ ಪಡೆದಿರಬೇಕು. 3) ಅನಿಗಧಿತ ರೂಪದಲ್ಲಿರುವ ಟೆಂಡರ್ಗಳನ್ನು ಸ್ವೀಕರಿಸಲಾಗುವುದಿಲ್ಲ. ಇಎಂಡಿಯೊಂದಿಗೆ ಟೆಂಡರ್ಗಳನ್ನು ಅಶೋಕನಗರ ಕೋ-ಆಪರೇಟವ್ ಬ್ಯಾಂಕ್ ಲಿ. ಬೆಂಗಳೂರು ಇವರಿಗೆ ದಿನಾಂಕ: 5-5-2022ರ ಸಂಜೆ 5-30 ಘಂಟೆಯ ಒಳಗೆ ಸಲ್ಲಿಸಬೇಕು. ಇಎಂಡಿ ರಹಿತವಾದ ಟೆಂಡರ್ಗಳನ್ನು ತಿರಸ್ತರಿಸಲಾಗುವುದು. 4) ಒಂದು ವೇಳೆ ಬಿಡ್ಡರ್ ಗಳು ಯಶಸ್ವಿಯಾಗದಿದ್ದಲ್ಲಿ ಇಎಂಡಿ ಮೊತ್ತವನ್ನು ಬಿಡ್ಡಿರಹಿತವಾಗಿ ಹಿಂತಿರುಗಿಸಲಾಗುವುದು. 5) ಸ್ವಿತ್ರನ್ನು ಮೀಸಲು ಬೆಲೆಗಿಂತ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಲಾಗುವುದಿಲ್ಲ. 6) ಯಶಸ್ತಿ ಬಿಡ್ದಾರರು ಹರಾಜು ಮಾರಾಟದ ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸಲು ವಿಫಲರಾದಲ್ಲಿ ಇಎಂಡಿ ಮೊತ್ತವನ್ನು ಯಾವುದೇ ಸೂಚನೆಯನ್ನು ನೀಡದೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. 7) ಮೊಹರಾದ ಟೆಂಡರ್ಗಳನ್ನು ಅಧಿಕೃತ ಅಧಿಕಾರಿಯವರ ಹಾಜರಿರುವ ಟೆಂಡರ್ದಾರರ ಸಮ್ಮುಖದಲ್ಲಿ ದಿನಾಂಕ: 6-5-2022ರೆಂದು ಬೆಳಗ್ಗೆ 11-30 ಘಂಟೆಗೆ ತೆರೆಯುವರು. 8) ಬೆಂಡರ್ ಗಳನ್ನು ತೆರೆದ ಮೇಲೆ ಬಿಡ್ ದಾರರಿಗೆ ಪರಸ್ತರ ಬಿಡ್ ಮಾಡುವ ಪ್ರಕ್ರಿಯೆಯ ಮೂಲಕ ಆಫರ್ ಮೊತ್ತವನ್ನು ಹೆಚ್ಚಿಸುವ ಅವಕಾಶವನ್ನು ಅಧಿಕೃತ ಅಧಿಕಾರಿಯವರ ನಿರ್ಣಯದ ಮೇರೆಗೆ ನೀಡಲಾಗುವುದು. 9) ಯಶಸ್ತಿ ಬಿಡ್ದಾರರು ಮಾರಾಟದ ಬೆಲೆಯ ಶೇ. 25% (ಇಎಂಡಿ ಹಣವನ್ನು ಸೇರಿ) ಹಣವನ್ನು ತಕ್ಷಣ ಹರಾಜಿನ ದಿನದಂದು ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಪಾವತಿಸಬೇಕು ಮತ್ತು ಬಾಕಿ ಉಳಿದ ಮಾರಾಟದ ಮೊತ್ತವನ್ನು ಮಾರಾಟ ದೃರ್ಧೀಕರಣಗೊಂಡ 15 ದಿನಗಳ ಒಳಗೆ ಪಾವತಿಸಬೇಕು. ಒಂದು ವೇಳೆ ಯಶಸ್ತಿ ಬಿಡ್ದದಾರರು ಹಣ ಪಾವತಿಸದಿದ್ದಲ್ಲಿ ಈವರೆಗೆ ಪಾವತಿಸಿರುವ ಎಲ್ಲಾ ಮೊತ್ತವನ್ನು ಯಾವುದೇ ಸೂಚನೆಯನ್ನು ನೀಡದೆ ಮುಟ್ರಗೋಲು ಹಾಕಿಕೊಳ್ಳಲಾಗುವುದು ಮತ್ತು ಆಸ್ತಿಯನ್ನು ಮರುಮಾರಾಟ ಮಾಡಲಾಗುವುದು. 10) ಯಶಸ್ತಿ ಬಿಡ್ಡರ್ ಅನ್ನಯವಾಗುವಂತೆ ಕಾನೂನೆಬದ್ದ ವೆಚ್ಚಗಳಾದ ತೆರಿಗೆಗಳು / ಶುಲ್ಪ / ಆಸ್ತಿ ತೆರಿಗೆ / ಬಿಸ್ತಾಂ ಶುಲ್ಪ / ನೀರಿನ ಶುಲ್ಪ ವರ್ಗಾವಣೆ ವೆಚ್ಚಗಳಾದ ನೋಂದಣಿ ಮತ್ತು ಮುದ್ರಾಂಕ ಶುಲ್ಪವನ್ನು ಅನ್ನಯವಾಗುವ ಕಾನೊನಿನಂತೆ ತಾನೇ ಭರಿಸತಕ್ರದ್ದು. 11) ಅಧಿಕೃತ ಅಧಿಕಾರಿಯು ಹರಾಜು ಮಾರಾಟವನ್ನು ಯಾವುದೇ ಕಾರಣಗಳನ್ನು ನೀಡದೆ ಮುಂದೂಡುವ ಆಥವಾ ರದ್ದುಮಾಡುವ ಆಧಿಕಾರವನ್ನು ಹೊಂದಿರುತ್ತಾರೆ. ಯಾವುದೇ ಸೂಚನೆಯನ್ನು ನೀಡದೆ, ಜಾಹೀರಾತಿನಲ್ಲಿ ನೀಡಿರುವ ನಿಯಮ ಮತ್ತು ನಿಬಂಧನೆಗಳನ್ನು ಬದಲಾಯಿಸುವ ಅಧಿಕಾರವು ಅಧಿಕೃತ ಅಧಿಕಾರಿಯವರ ನಿರ್ಣಯಕ್ಕೆ ಒಳಪಟ್ಟಿದೆ. 12) ಈ ಮಾರಾಟವು ಬ್ಯಾಂಕಿನ ದೃರ್ಧಿಕರಣಕ್ಕೆ ಒಳಪಟ್ಟಿದೆ. 13) ಇಚ್ಚಿಸುವ ಬಿಡ್ದಾರರು ಆಸ್ತಿಯನ್ನು ಷೆಡ್ಕೂಲ್ನಲ್ಲಿ ತಿಳಿಸಿರುವ ವಿಳಾಸದಲ್ಲಿ ಅವರ ಸ್ವಂತ ಖರ್ಚಿನಲ್ಲಿ

ಆಸಿಯನ್ನು 'ಎಲ್ಲಿ ಹೇಗಿದೆಯೋ ಹಾಗೇ' ಮತ್ತು 'ಎಲ್ಲಿ ಏನಿದೆಯೋ ಹಾಗೇ' ಆಧಾರ ಮಾಡಿ ಮೇಲೆ ಮಾರಾಟ ಮಾಡಲಾಗುವುದು. ಇಚ್ಚಿಸುವ ಬಿಡ್ದದಾರರು ಆಸ್ತಿಯ ಮೇಲಿನ ಋಣಭಾರಗಳು (ಎನ್ಕಂಬರೆನ್) ಟೈಟಲ್ ಮಾಲೀಕತ್ತ ಶಾಸನಬದ್ದ ಮಂಜೂರಾತಿಗಳು ಮುಂತಾದವುಗಳನ್ನು

ಪೆಚ್ರಿನ ವಿವರಗಳಿಗೆ ಶಾಖಾ ಕಛೇರಿ, ಅಶೋಕನಗರ ಕೋ–ಆಪರೇಟಿವ್ ಬ್ಯಾಂಕ್ ನಿ. ಪ್ರಧಾನ ಕಛೇರಿ ನಂ. 1380/ಬಿ, 6ನೇ ಕ್ರಾಸ್, ಅಶೋಕನಗರ, ದಿಎಸ್ಕ್ 1ನೇ ಹಂತ, 2ನೇ ಬ್ಲಾಕ್, ಬೆಂಗಳೂರು-560 050 (ದೂ : 080-26506213 / 26606365 / 26600513 / 26600514,

ಇಂಡಿಯನ್ ಬ್ಯಾಂಕ್ - ಕಮರ್ಷಿಯಲ್ ಸ್ಪೀಟ್ ಶಾಖೆ

ಸಂ. 44, ಧರ್ಮಾರಾಜ್ ಕೊಯಿಲ್ ಸೀಟ್, ಶಿವಾಜಿನಗರ,

ಬೆಂಗಳೂರು-560 001. ಫೋ: 080 22958869/816

ಅಪೆಂಡಿಕ್ -IV (ನಿಯಮ-8(1))

ಸ್ವಾಧೀನ ಸೂಚನೆ (ಸ್ಥಿರಾಸ್ತಿಗಾಗಿ)

ಆದಾಗ್ಕೂ ಕೆಳಸಹಿದಾರರು ಇಂಡಿಯನ್ ಬ್ಯಾಂಕ್, ಅಧಿಕೃತ ಅಧಿಕಾರಿಯಾಗಿ ಹಣಕಾಸು ಆಸ್ತಿಗಳ ಪ್ರಭೂತಿಕರಣ

ುತ್ತು ಪುನರ್ ನಿರ್ಮಾಣ ಮತ್ತು ಭದ್ರತಾ ಹಿತಾಸಕ್ಕೆ ಜಾರಿ ಕಾಯಿದೆ 2002 ರಡಿ ಹಾಗೂ ಭದ್ರತಾ ಹಿತಾಸಕ್ಕೆ (ಜಾ

ಆನ್ವಯಪ್ರದತ್ತವಾದ ಅಧಿಕಾರಗಳಂತೆ ದಿನಾಂಕ12.01.2022ರ ಡಿಮಾಂಡ್ ನೋಟೀಸ್ ಜಾರಿಮಾಡಿ ಸಾಲಗಾರರಾದ1

ಮೆ।।ಎಒನ್ಎಂಟರ್ ಪ್ರೈಸಸ್, ಇದರ ಮಾಲೀಕರು ಶ್ರೀತನ್ವೀರ್ ಅಹಮದ್, ಸಂ. 48 / ಡಿ, ಡೇವಿಸ್ ರಸ್ತೆ, ರಿಚಾರ್ಡ್ ಟೌನ್

ಬೆಂಗಳೂರು-560045. ಶ್ರೀ ತನ್ವೀರ್ ಅಹಮದ್ ಮುನೀರ್ ಅಹಮದ್ರವರ ಮಗ, ಮನೆ ಸಂ. 149, ಎಫ್ ಬ್ಲಾಕ್

1ನೇ ಕ್ರಾಸ್, ಕನಕ ನಗರ, ಆರ್ಟಿ ನಗರ, ಬೆಂಗಳೂರು-32. 2. ಮೆ।। ಟಿಬಿ ಡಿಸ್ಟಿಬ್ಯೂಟರ್ಸ್, ಇದರ ಮಾಲೀಕರು

ಶ್ರೀ ತಬ್ರೀಜ್ ಅಹಮದ್, ಸಂ. 8 ಸಿ ಸ್ಟೀಟ್, ಭಾರತಿ ನಗರ, ಶಿವಾಜಿ ನಗರ, ಬೆಂಗಳೂರು-01. ಶ್ರೀ ತಬ್ರೀಜ್ ಅಹ

ಮದ್ ಮುನೀರ್ ಅಹಮದ್ ರವರ ಮೆಗ, ಸಂ. 8 ಸಿ ಸ್ಪೀಟ್, ಭಾರತಿ ನಗರ, ಶಿವಾಜಿ ನಗರ, ಬೆಂಗಳೂರು-01.

ಜಾಮೀನುದಾರರು - 3. ಶ್ರೀ ತನ್ಫೀರ್ ಅಹಮದ್ ಮುನೀರ್ ಅಹಮದ್ ರವರ ಮಗ, ಮನೆ ಸಂ. 149, ಎಫ್ ಬ್ಲಾಕ್ 1ನೆ

|ಕ್ರಾಸ್, ಕನಕ ನಗರ, ಆರ್ಟಿ ನೆಗರ, ಬೆಂಗಳೂರು-32. 5. ಶ್ರೀ ಮುನೀರ್ ಅಹಮದ್ ರವರ ಪತ್ತಿ, ಇವರ ನಿಧನಾ

|ನಂತರದ ಉತ್ತರಾಧಿಕಾರಿಗಳು- ಪ್ರತಿನಿಧಿಗಳು- ತನ್ರೀರ್ ಅಹಮದ್, ಶ್ರೀ ತಬ್ರೀಜ್ ಅಹಮದ್ ಮತ್ತು ಶ್ರೀಮತಿ

|ಮೆಹರುನ್ನಿಸಾ ಲೇಟ್ ಎಸ್ಎಚ್ ಮುನಿರ್ ಅಹಮದ್ ರವರ ಪತ್ನಿ, ಮನೆ ಸಂ. 149, ಎಫ್ ಬ್ಲಾಕ್, 1ನೇ ಕ್ರಾಸ್, ಕನಕ

ನಗರ, ಆರ್ಟಿ ನಗರ, ಬೆಂಗಳೂರು-32. ಇವರುಗಳಿಗೆ ನೋಟೀಸ್ ಜಾರಿ ಮಾಡಿ 31.12.2021 ರಂದು ಇದ್ದಂತೆ

ರೂ. 1,13,86,759 (ರೂಪಾಯಿ ಒಂದು ಕೋಟಿ ಹದಿಮೂರು ಲಕ್ಷದ ಎಂಭತ್ತಾರು ಸಾವಿರದ ಏಳುನೂರ ಐವ

ತ್ತೊಂಭತ್ತು ರೂ. ಮಾತ್ರ) ಜೊತೆಗೆ 01/01/2022ರಿಂದ ಪೂರ್ತಿ ಪಾವತಿವರೆಗೂ ತದನಂತರದ ಬಡ್ಡಿ ನೋಟೀಸ್

ಸಾಲಗಾರರು ಬಾಕಿಯಾಗಿರುವ ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾಗಿರುತ್ತಾರೆ, ಕೆಳಸಹಿದಾರರ

ಅವರಿಗೆ ಸದರಿ ನಿಯಮಗಳ ನಿಯಮ 8 ಮತ್ತು 9ರ ಜೊತೆಗೆ ಓದಿಕೊಳ್ಳಬೇಕಾದ ಸದರಿ ಕಾಯಿದೆಯ (ಜಾರಿ

ಪರಿಚ್ಛೇಧ 13(4)ರಡಿ ಪ್ರದತ್ತವಾದ ಅಧಿಕಾರಗಳಂತೆ ಕೆಳಕಂಡಂತೆ ವಿವರಿಸಲಾದ ಆಸ್ತಿಗಳನ್ನು 21ನೇ ಏಪ್ರಿಲ್

2022ರಂದು ಸ್ವಾಧೀನಕ್ಕೆ ಪಡೆದುಕೊಂಡಿರುತ್ತಾರೆ ಎಂಬುದಾಗಿ ಸಾಲಗಾರರಿಗೆ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ

ಸಾಲಗಾರರು/ ಜಾಮೀನುದಾರರಿಗೆನಿರ್ದಿಷ್ಟವಾಗಿ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ನೀಡುವ ಎಚ್ಚರಿಕೆಯೇನೆಂದರೇ

ಸದರಿ ಆಸ್ತಿಗಳ ಬಗ್ಗೆ ಯಾರೂ ಯಾವುದೇ ರೀತಿಯಲ್ಲಿ ವ್ಯವಹರಿಸಬಾರದು ಹಾಗೂ ವ್ಯವಹರಿಸಿದ್ದೇ ಆದಲ್ಲಿ ಇಂಡಿಯನ

ಬ್ಯಾಂಕ್ ಗೆ ಬರಬೇಕಾದ ಬಾಕಿ ಮೊತ್ತ 20/04/2022ರಂದು ಇದ್ದಂತೆ ರೂ. 1,18,08,070 (ರೂಪಾಯಿ ಒಂದು

|ಕೋಟಿ ಹದಿನೆಂಟು ಲಕ್ಷದ ಎಂಟು ಸಾವಿರದ ಎಪ್ಪತ್ತು ರೂ. ಮಾತ್ರ) ಮತ್ತು21.04.2022ರಿಂದ ತದನಂತರದ ಬಡ್ಡಿ

ಸರ್ಫೇಸಿ ಕಾಯಿದೆ ಹಣಕಾಸು ಮತ್ತು ಭದ್ರತಾ ಜಾರಿ ನಿಯಮಗಳ ಕಲಂ 13(8)ರ ಕಟ್ಟಳೆಗಳ ಬಗ್ಗೆ ನಿಮ್ಮ ಗಮನವನ

|ವಸತಿ ಆಸ್ತಿ ಹೌಸ್ ಸಂ. 149, ಹೊಸ ಸಂ. 149, ಹೌಸ್ ಲಿಸ್ಟ್ ಸಂ. 5, ಖಾತಾ ಸಂ. 43/1-44ಜಿ ಬ್ಲಾಕ್, 1ನೇ ಎಫ

|ಕ್ರಾಸ್, ಕನಕಾ ನಗರ, ಆರ್ಟಿ ನಗರ, ವಿಶ್ವನಾಥ ನಾಗೇನಹಳ್ಳಿ, ಕಸಬಾ ಹೋಬಳಿ, ಬೆಂಗಳೂರು- 560032. ಇಲ್ಲಿ

ರುವ ಆಸ್ತಿಯ ಅಳತೆ: 1200 ಚದರ ಅಡಿ, ಚಕ್ಕುಬಂದಿ ದಾಖಲೆಯಲ್ಲಿದಂತೆ ಚಕ್ಕುಬಂದಿ: ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ:

ನಿವೇಶನ ಸಂ. 8, ಉತ್ತರಕ್ಕೆ: ನಿವೇಶನ ಸಂ. 6, ದಕ್ಷಿಣಕ್ಕೆ: ನಿವೇಶನ ಸಂ. 4, ಮತ್ತು ಪ್ರಸ್ತುತ ಚಕ್ಕುಬಂದಿ: ಪೂರ್ವಕ್ಕೆ:

ಸೆಳೆಯಲಾಗಿದೆ. ಇದರಲ್ಲಿ ಭದ್ರತೆಗಳನ್ನು ಬಿಡಿಸಿಕೊಳ್ಳಲು ಲಭ್ಯವಿರುವ ನಿಮ್ಮ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ.

ಭದ್ರತಾ ಹಿತಾಸಕ್ತಿ ಮಾಡಿಕೊಟ್ಟಿರುವ ಆಸ್ತಿಗಳು ನಿರ್ದಿಷ್ಟವಿವರಗಳು ಈ ಕೆಳಡಂತೆ ನೀಡಲಾಗಿದೆ. (ಅಡಮಾನಿತ ಆಸ್ತಿ)

ರಸ್ತೆ, ಪಶ್ಚಿಮಕ್ಕೆ: ಖ್ರಾಸಗಿ ಆಸ್ತಿ, ಉತ್ತರಕ್ಕೆ: ನಿವೇಶನ ಸಂ. 6. ದಕ್ಷಿಣಕ್ಕೆ: ಹೌಸ್ ಸಂ. 129, ನಿವೇಶನ ಸಂ. 4,

| ಸ್ಪೀಕರಿಸಿದ 60 ದಿನಗಳೊಳಗಾಗಿ ಮರುಪಾವತಿ ಮಾಡಲು ಸೂಚಿಸಿದ್ದರು.

ಆಸ್ತಿ ಸಂ.1 ಲೇಟ್ ಶ್ರೀ ಮುನೀರ್ ಅಹ್ಮದ್ ರವರಿಗೆ ಸೇರಿದ ಷೆಡ್ಯೂಲ್ ಎ ಆಸ್ತಿ.

| ತಿಳಿಯಪಡಿಸುತ್ತಾರೆ.

ಸ್ಥಳ: ಬೆಂಗಳೂರು

| ಸೇರಿದ ಮೊತ್ತಕ್ಕೆ ಬಾದ್ಯ ರಾಗಬೇಕಾಗುತ್ತದೆ.

ನಿಯಮಗಳು 2002ರ ನಿಯಮ 8 ಮತ್ತು 9 ಜೊತೆಗೆ ಓದಿಕೊಳ್ಳಬೇಕಾದ ಸದರಿ ಕಾಯಿದೆಯ ಪರಿಚ್ಛೇಧ 13(12)ರ

ಮೊ: + 91 9964216663). ಸ್ಥಳ: ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ ಆಶೋಕನಗರ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತ ಇವರ ಪರವಾಗಿ

HUBBALLI- DHARWAD

Dated: 20.04.2022

Tender No.

DMA/2022-23/

DCRev/DBOT/

Portal Only.

ಇಂಡಿಯನ್ ಬ್ಯಾಂಕ್

Government of Karnataka.

the Financial bid : On or After 13.05.2022

DIPR/DWD/87/2022-23/DESHPANDEPUBLICITY

IN THE HON'BLE COURT OF THE LXIX ADDITIONAL CIVIL JUDGE AT BANGALORE P & SC No. 154 / 2022 (CCCH-70) PETITIONERS: (1) Smt. PARIMALA .M.K. W/o Late. Muralidhara H, aged about 62 years and (2) Srl. NAGAPRAVEEN HALGERI, S/o Late. Muralidhara H. aged about 30 years, both Residing at: No. 794, 8th Cross, 3rd Stage, Water Tank, 3rd Phase, 3rd Block,

Banashankari, Bangalore-560 085.

RESPONDENTS: NII

PUBLIC NOTICE Whereas the above named petitioners have made petition to this Court under Section 372 of Indian Succession Act for the grant of Succession Certificate in favour of the petitioners in respect of the schedule mentioned below. The below mentioned schedule was held by H. Muralidhara, the husband of the first petitioner and father of the second petitioner herein who expired on

interested parties are hereby called to appear in this court in person or by pleader duly instructed on 02-06-2022 at 11.00 a.m. and inform to show cause against the petitioners failing wherein the appearance will be heard. and declared as Ex-Parte. SCHEDULE

All the shares held in Demat Account No. 1203600005511016 held in Share Khan Given under my hand and seal of the court on this 18.04.2022.

> City Civil Court, Bangalore. Address for Service : B.R. Dwarakanath, Advocate No. 312/A, I Main Road, 8th Block, Jayanagar, Bengaluru - 560 070.

BEFORE THE REGIONAL JOINT DIRECTOR OF

LAND. RECORDS BENGALURU

SURVEY APPEAL NO.89 OF 2021-22

(SURVEY APPEAL NO. 11 OF 2019)

NOTICE TO RESPONDENTS NO.3, 4, 5, 7, 8

AND 9 UNDER ORDER V RULE 20 (i-a) READ

WITH SECTION 151 OF THE CODE OF CIVIL

PROCEDURE, 1908

R-3) Sri Ambarish S/o Muninarayanappa, R-4) Sri

Suresh Reddy, S/o Muniswamy Reddy, R-5) Sri

Krishnamurthy S/o Munikempalah, No. 3 to 5 R/of

Virgonagar Post, Bengaluru-560 049. 7) Smt.

Meena Sharma, aged about 44 years, W/o Lohawala, R/at Flat No. T 11, J.J. Comfort, No. 10,

8th Cross, Byraveshwaranagar, Nagarabhavi Main Road, Bengaluru - 560 072. 8) Sri Tharun

Kumar Gupta, aged about 48 years, S/o S.N. Gupta, R/at No.H43 & 44, Sri Ramasadhana

Apartments, Gokula, Mathikere, Bengaluru - 560

054. 9) Sri Manish Gupta, aged about 49 years,

S/o Prayeen Kumar, R/at Flat No.301, Jain Prakriti

Apartment, Block-1, Kanakpura Main Road.

Whereas the appellants above named have filed

the above appeal against the Respondents

seeking to conduct the fresh phodi by issuing

notice to all the interested parties in respect of

land bearing Sy. No. 77 and 77/1 of Cheemasandra

Village, Bidarahalli Hobli, Bengaluru South Taluk

now Bengaluru East Taluk and for such other

relief/s. In the above appeal you being

Respondents No. 3, 4, 5, 7, 8 and 9 respectively.

You are hereby summoned to appear before the

26-05-2022 at 3.00 p.m. to answer the same

failing which the above appeal will be disposed off

Given under my hand and seal of the court on

By order of the Court, Regional Joint Director of

Sri Ram Complex, 1st floor, Immaditulli Main

Jayanagar 7th Block, Bengaluru - 560 070.

Cheemasandra Village, Bidarahalli Hobli

Between: Smt. Sakamma & others

And: The Joint Director of Land Recor

By Order of the Court, Assistant Registrar,

IN THE COURT OF THE 1ST ADDL. CIVIL JUDGE, BENGALURU RURAL DISTRICT AT BENGALURU

PUBLIC NOTICE

It is hereby informed to the general public my clien

Sri. S. Venkatesh S/o late A.Srinivasa murthy, Aged

about 44 years, Residing at No.1771/B, 7" Main, 9"

Cross, Opposite to Swimming pool, Hampinagar,

Vijayanagara 2" stage, Bangalore North

Vijayanagar, Bangalore-560 040 has lost the origina

nother deed ie., registered Sale Deed date

3.7.1998 executed by Sri. N.S.Narase Gowda S/

Sri. Sidde Gowda on the strength of the said Genera

power of attorney and representing Sri. Byyanna S/

Byyanna in favour of one Sri. V.Shankar S/o Sr

ate Muniyappa and Smt. Byyamma W/o Sr.

Venkatesh which is registered as docume

No.3242/98-99, of Book I, registered before the Sub

Registrar, Bangaiore North taluk pertaining to his

immovable property i.e. being vacant site bearing Old

No.94. Katha No.452, formed in converted old

Survey No.83, New Survey No.83/1B, and the said

land was duly converted from agricultural to non-

agricultural residential purpose based on the order of

the Thasildar Bangalore North Taluk, Vide orde

No.ALN/SR/42/1995-96, dated 24.07.1995, and the

conversion order was issued by the Special Deputy

Commissioner, Bangalore District vide conversion

order No.B. DIS/ALN/SR(N)/ 43/1995-96, dated

20.01.1996, situated at Mallathahalli village

Yeshwanthapura Hobli, Bangalore North Talul

previously within the limits of Rajarajeshwarinagar

Ward No.12, Katha No.788, now comes under th

jurisdiction of Bruhat Bangalore Mahanagara Palike

Ward No.129, Mallathahalli village, Propert

No.83/18/304, New BBMP Katha No.253/788

83/1b/304, Municipal No.304, measuring East to

West: 59.0 + 57.0/2 feet, North to South: 30 feet, i

all measuring 1740 square feet and bounded on East

by: Road, West by: BDA property, North : Site

No.305, South: Site No.303. Any person who found

the above document may kindly hand over the sam

to the undersigned. In case if anybody misuse the

above said sale deed document, my client is not held

Sd/- LAKSHMANA.M Advecate, No.168, 3" Floor,

Pooja Complex, 1" Cross, Kilari Road, Bangalore-53.

responsible for the same.

O.S. No. 650 / 2020 BETWEEN: Smt. Nettem Anuradha, W/o Sri.N.Samba Shiva Rao, Aged about: 51 years, R/o No.111, Green Garden, Phase-II, Sridi Sai Layout, 1st 'A' Cross, Munnekolala, Bengaluru ...Plaintiff

560 037 AND: Smt. Sumana & another

SUIT SUMMONS TO DEFENDANTS No.1 & 2 Defendants: 1. Smt. Sumana, W/o Sri. Siddeswara, Aged about 42 years, 2. Sri. Siddeswara S/o Balakeshavalu, Aged

about 48 years. Both are residents of Krishna Reddy Building 1st Cross, Hostel Street, Annasandrapalya Extension, Bengaluru - 560017.

Whereas, the plaintiff has instituted the above suit against you for the relief of injunction in respect of suit schedule property mentioned below. You are hereby summoned appear before this Hon'ble court in person or by pleader duly instructed on 23.06.2022 at 11.00 a.m. forenoon, to answer the same failing which the suit will be heard and disposed in your absence SCHEDULE PROPERTY

All that piece and parcel of property bearing Site No.84, Property No.81/82 Old No.80, Khatha No.104, situated at Kithiganur Village, Bidarahalli Hobli, Bangalore East Taluk, earlier Bangalore South Taluk, measuring East to West: 40 feet and North to South: 30 feet in all measuring 1200 sq.ft., and bounded as: East by : 20 feet wide Road, West by : Site No.71, North by : Site No.85, South by : Site

20.04.2022 at Bengaluru.

By Order of the Court, Sheristedar, PRL. Civil Judges Court, Bangalore (R) Dist, Bengaluru

Advocate for plaintiff K.R. Ramesh, Advocate No.138, 1st Floor, 2nd Main, Seshadripuram, Bengaluru - 560 020.

> ಸಾಲ ವಸೂಲಾತಿ ನ್ಯಾಯಾಧಿಕರಣ– ॥ ರಲ್ಲಿ, ಜೀವನ್ ಮಂಗಲ್ ಕಟ್ಟಡ, ನಂ.4, ರೆಸಿಡೆನಿ ರಸ್ತೆ

> > ಬೆಂಗಳೂರು

L.a. Eo. 783/2020

# PUBLIC NOTICE

Client Sri. R. PUSHPARAJ, S/o V. Raju, aged about 49 years, R/at No.5, GENESIS VILLA' Sy. No.110/3, Sri Sai Layout, Vaddarapalya Kalyana Nagar Post, Bangalore-560043, intends to purchase the Schedule Property from SRI. B. LATHARANI, aged about 66 years, W/o K. S. George, R/at No. 203, 2nd E Street, Vishwa Bharathi Complex, Girinagar, Bangalore-560085 and her husband K.S.


Any person having any objection regarding the said sale transaction may contact the undersigned advocate with relevant documents within 7 days from the date of this publication failing which it shall be deemed that there is no objection of any nature and my client will complete the sale

# SCHEDULE PROPERTY

All that piece and parcel of the Residential premises bearing Site No.30, Katha No. 30/2/1, property No. 2/1, situated at Geddalahalli Village, K.R. Puram Hobli, Bangalore East Taluk, Bengaluru, within limits of the Bruhath Bangalore Mahanagara Palike, site No. 30, Katha No. 2/1 (PID No. 113/30), Geddalahalli, Bangalore. Measuring at East to West 64 feet, North to South 30 feet, totally measuring 1920 square feet and bounded on East by: Road, West by: Property belongs to D.J. Hatcheries, North by: Site No. 31, South by: Site No. 29, Consists of 630 Sq.ft of RCC roafed on ground floor, constructed with blocks and cement, main door jungle wood and windows aluminum with red oxide flooring, with all types of basic amenities.

Sd/- M.V. Narayanaswamy, Advocate No.4/1, 2nd Cross, 7th Main, PNS Layout, Subbanapalya New Exten, Kalyananagar, Bangalore-560033. Ph: 9845846694, 9845174819 E-Mail: mvnaraynaswamy66@gmail.com

Dated: 21.04.2022.



MUNICIPAL CORPORATION

In Lacks)

Office of Deputy Commissioner ( Revenue)

Official Website: www.hdmc.mrc.gov.in

email: hdmcrevenueoffice@gmail.com, Phone No: 0836-2213821

No. HDMC:HDMC:12:03:200777:22-23 HDMC REVENUE Department

(Through e-procurement only)

The Deputy Commissioner (Revenue) on behalf of the Hubballi-

Dharwad Municipal Corporation invites Two cover system e-Tender for

Date: 20.04.2022

Name of the Service

Construction of Public Toilets

Construction of Road Median Dividers

with Advertisement Panel, Re-Modeling

of Existing of Median Street Light to LED

Providing of Garden / Seating Benches

with provision for Advertisement at Open

Spaces, Garden Spaces and

Commercial Area Public Space on

Design, Build, Operate and Transfer

with Advertisment Panel, Cantilevers 1.00

Advt No.

from Interested and Eligible Agencies for the following:

INDENT200777 with Directional Boards along with Advertisment Panel, Bus Shelters and

Basis for a period of 5 Years

The tender fee shall be paid the requirement of e-portal

Further details can be downloaded through https://eproc.karnataka.gov.in

from 20.04.2022 onwards. The intending Bidders shall note that Any

Changes in the Tender Shall Only be published in the E-Procurement

1) Pre-Bid Meeting: 27/04/2022 at 11.30 AM at HDMC Hubli Office

2)Last date for submission of Proposal: 09.05.2022 up to 4.00pm

3)Opening of the Techincal bid: 11.05.2022 at 4.30 pm 4) Opening of

Kum, J.D. Radhika @ Radhika & another R/at. Juttanahalli Village, Kundana Hobli, Devanahalli Taluk, Bengaluru Rural District,

# // Versus //

Monappa, Aged about 70 years, D5. Smt. Indira Belliyappa, W/o P.M. Belliyappa, Aged about 61 years, D10. Sri. B.P. Nanjappa, S/o P.M. Belliyappa, Aged about 31 years, All are R/at No.222, 2nd 'A' Cross, 2nd Block HBR Layout, Kalyananagar Post, Bengaluru-

SUIT SUMMONS TO DEFENDANT No. 4, 5 & 10 BY WAY OF PAPER PUBLICATION

instituted the above suit against the defendants, wherein you are the defendant No. 4, 5 & 10. The plaintiffs claimed for the relief of Partition and other reliefs in respect of the suit schedule properties mentioned in the plaint schedule. You are hereby summoned to appear before

instructed to answer the claim along with all material documents on the 6th day of June month 2022 at 11.00 AM before the Hon'ble Principal Senior Civil Judge and JMFC at Take summons that in default of your

appearance on the day mentioned above, the case will be heard and determined in your absence placing you ex-parte. SCHEDULE PROPERTY

Juttanahalli Village, Kundana Hobli, Devanahalli Taluk, Bengaluru Rural District. SCHEDULE 'A' PROPERTY All that piece and parcel of the land bearing

Sy.No.57, measuring 1 acres 20 guntas out of 7 acres 9 guntas (defendant No. 11 & 12) situated at Juttanahalli Village, Kundana Hobli, Devanahalli Taluk, Bengaluru Rural Given under my hand and seal of the court on

20.04.2022. By order of the Court, Chief Ministerial

Court, Devanahalli Sri V. Vijayashekara Gowda, Advocate No.1, 2nd Floor, 10th Cross, Cubbonpet Main

Road, Bangalore - 560 002.

# PUBLIC NOTICE

Our Clients SMT. BASETTY SIREESHA W. SRI.BASETTY SRINATH & SRI.BASETT SRINATH S/o SRI BUCHIRAMULU, presently bot are Residing at Plot No.20, Flat No.101 G.K.S.Rishitha Elite, Palle Paradise, Near Ca Public School Kapra, Secunderbad, Hyderabad TELANGANA-560062, are the sole and absolute owners of which property is more fully described in the 'Schedule' hereunder.

Our Clients have informed us that the Original of the SALE DEED, Dated: 16.11.2015, Vide Doc No.BYP-1-03296/2015-16, of Book-1, Stored in CD No.BYPD228, registered in the Office of th Sub-Registrar, Bytarayanapura, Bangalore, ha been lost. Accordingly, notice is hereby given to the General Public that in the event any person ha found the Original of the SALE DEED the said above or if any person has custody of the original SALE DEED, such person is hereby called upon submit the Original of the SALE DEED to the undersigned within 15 (FIFTEEN) Days from the date of publication of this Notice.

SCHEDULE PROPERTY All that piece and parcel of the immovab Residential Property Flat bearing No. 205, in First Floor, Three Bed Rooms, Known as 'SRINIVASA MANSION', having a (Carpet Area of 1313.5 Sq.Ft), measuring 1617.5 Square Feet Super Built Up Area, and UDS 427.5 Square Feet, alor with One Covered Car Parking Slot No.205 Converted Land bearing Sy. No.102/1, New Sy.No.102/7, measuring 10.25 Guntas, Situated at HENNUR VILLAGE, Kasaba Hobali, Bangalor North Taluk, Bangalore, and bounded on:-East By: Remaining Portion of Sy.No.102/1, belonging Doddamarappa, His family & Hanumanthappa his Family; West By: Remaining Portion of Sy.No.102/1; North By: Road; South By: Road. S.R.NANJUNDA SWAMY, BSc. LLB.

Advocate & Notary. No.211 4" 'c' Cross, HRBR 3" Block, Govt. Of India, Kalyana Nagar, Bangalore-560043. Mob::9845587419, smswamyadv9@gmail.com Date: 21-84-2022, Place: Bangalor

# PUBLIC NOTICE

This is to inform general public that my clients are intending purchase schedule property from its owners 1. Sri. A.S. Krishnamurthy S/o. A. Srikantaiah, 2. Sri A.K. Chandrashekar, S/o. Sri. A.S. Krishnamurthy 3. Sri. A.K.Srikar Prasad, S/o. Sri. A.S. Krishnamurthy, 4, Sri. Vishwanath S/o. Late A. Seshagiri Rao, 5. Smt. Usha Rao, D/o. Late. A. Seshagiri Rao, 6. Smt.Asha Nagendra D/o, Late A. Seshagiri Rao, 7. Sri. S. Manjunath S/o. Late A. Seshagiri Rao. They have represented that Late Sri. A Srikantaiah has acquired the schedule lands by way of INAM Grant as per the orders made in HOA.1/Sha/8/81-82, dated 20-2-1984, by Assistant Commissioner, Chikkaballapura and upon his death, the aforesaid persons have succeeded to the said lands and have become the owners of

the schedule property. The owners have represented that they have not created any charges/lien, or entered into any agreements, or created any rights in favor of third parties, etc in respect of the schedule property. Any persons having any claim/s over the schedule property may lodge their claim within 15Days, with the undersigned with all documentary evidence If no claims are lodged within the stipulated time, my clients will proceed to finalize the sale transaction and any claims lodged thereafter will not be entertained by my

# SCHEDULE PROPERTY

All that piece and parcel of Lands measuring 7 Acres 17 Guntas in Sy No.136, situated at Kolavanahalli Village, Nandi Hobli Chikkaballapura District and bounded on the East By : Land in Sy.No.137, West By : Land in Sy.No.112, North By : Land in Sy.No.123 and South By : Land in Sy.No.152.

Sri. P.D.SURANA, Advocate No: 9, Il Floor, Kurubara Sangha Building, 2nd Main Road, Gandhinagar, Bengaluru - 560 009.

भारतीय केटेनर निगम लिमिटेड ಕಂಟ್ರೆನರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್

ಹರಾಜು ಸೂಚನೆ ಸಂ. ಎಂಎಸ್ಟ್ ಟಿಸಿ/ವಿಲಿಯಾ-III/ಕಾನ್ಕಾರ್/2/ಚೆನ್ನೈ/22-23/3367 ದಿನಾಂಕ: 22,04,2022 ಕಾರ್ನಾರ್ ಸಂಸ್ಥೆಯು ಕನ್ನ ರಕ್ಷಣ ಪ್ರಾಂತ್ರಗಳ (ಎಸ್ಆರ್) ಕಾರ್ನಾರ್ ಏರಿಯಾ-III (ರಕ್ಷಣ) ವಿವಿಧ ಟರ್ಮನರ್ಗಗಳಲ್ಲಿ ಅಧ್ಯವಿರುವ ಕ್ಕಿಯರ್ ಆಗದ/ಕ್ಕ್ಲಿಮ್ ಮೊಡದ ಅಮದಾದ ಕಾರ್ಗೋಗಳು,ಉಪಯೋಗಿಸದ ಅರ್ವಾಟ ಏಡಿಧಾಗಳು/ರದ್ದಾದ ಏಯಂಗಳು ಅವ್ ರೈನ್ ಕರಾಯಿ ಮಾರಾಟಕ್ಕಾಗಿ ಅರ್ಜಿಗಳನ್ನು ಅಹ್ಯಾಸಿಸುತ್ತಿದೆ. ಅಮದಾದ ಕಾರ್ಗೋಗಳಿಗೆ ಸಂಬಂಧಿಕ ಇಂಫೋರ್ಬರ್ (ಕಂಗೈಸಿಗೆ ಇನ್ನಾವುದೇ ಹೆಚ್ಚಿನ ನೋರ್ಟಿಸ್ ನೀಡಲೇ, 1943 ರ ಕನ್ನಮ್ ಕಾಯಿರೆಯ ಕಲಂ 48 ರ ಕಬ್ಬಳಗಳಂತೆ ಹರಾಜು ಮಾರಾಬದನ್ನು ಪ್ರವಸ್ತೆ ಮಾಡಲಾಗಿದೆ ಅರ್ಪೀಗನೆಡಿ ಅಥವಾ ಘನ ನ್ಯಾಯಾಲಯದ ಮುಂದೆ ಮೊಕಪ್ಪಮೆ ಇದ್ದ ಪಕ್ಷದಲ್ಲಿ ವಿನಾದರೂ ಸಿಂಧುವಾದ ಅಕ್ಷೇಪಣೆ ಇದ್ದಲ್ಲಿ ಈ ಸೂಚನೆ ಪ್ರಕಟಿಸಿದ ? ಏನಗಳ ಒಳಗಾಗಿ ಸಲ್ಲಿಸಬೇಕು. ಇಲ್ಲವಾದಲ್ಲಿ ಅಮೆದುದಾರರಿಗೆ/ಕಂಕೈನಿಗಳಿಗೆ ಯಾವುದೇ ಅಕ್ಷೇಪಣೆಗಳು ಇಲ್ಲವೆಂದು ಪರಿಭಾವಿಸಲಾಗುವುದು ಮತ್ತು ಅಂತಹ ಸರಕುಗಳನ್ನು ಮಾವುದೇ ಸೂಚನೆ ನೀಡದೇ ಮಾರಾಟ ಮಾಡಲಾಗುವುದು. ಹರಾಜನು ಮೆಟ ಕಾರ್ಡಕಾರ್ ಗಾಗಿ ಅಧಿಕೃತ ಇ-ಕಾರ್ಮ್ ಸೇವಾ ಫುರೈಕೆದಾರರಾದ ಮೆಟ ಎಂಬಳಟು ಮೂಲಕ ಆನ್ಟ್ರೇನ್ ಹರಾಲು ಪ್ರಕ್ತಿಯೆಯನ್ನು ನಡೆಸಲಾಗುವುದು. ಕಂಟೇನರ್ BIRANTIN ZOBRUSTAN XOLOGASI SINI BIRTERS" NEUTROTING 25.84.2022 Cod 84.85.2022 SISSN BEST ಕಲಸದ ಅವಧಿಯಲ್ಲಿ ಕಾನ್ ಕಾರ್ ಟರ್ಮನರ್ ನಲ್ಲಿ ಲಳ್ಳಮರುತ್ತವೆ. ಆನ್ಲ್ಫಿಸ್ ಹಾರಾಜನು 85.85,2022 ರಂದು ಸಗರವಾಡಸರಾಗಿದ ಪಟ್ಟಿನ ವಿವರಣಾಗಿಗೆ ವಯವಿಟ್ಟು ರಾಗಿನ್ ಅಗಿ www.concorindia.com ಗಾಗಲಿ ಅಥವಾ eprocure.gov.in ಗಾಗರಿ ಅಥವಾ www.mstcindia.co.in ಅಥವಾ ಕಾರ್ಕಕರ್ ಎರಯಾ-III ಕಥೇರಿ, ಚಿಕ್ಕೈ- 644-26482192 ಅಥವಾ ಮೆಟ ಎಂಎಸ್ಟ್ ಎಂ. ರಿಮಿಟ್ , ಮೂರವಾಣೆ ಸಂ. 044-25219004/2522842/ 25231584 ಕರೆ ಮಾಡಿ, ಅಥವಾ 044-2522009, ಇಮೇಲ ಮೂಲಕವಾದರೂ ಸಂಪರ್ಕಿಸಬಹುದು. ಇ-ಮೇರ್ ವಿಳುಸ: e-Mail: mhjain@mstcindia.co.in ಈ ಬಗ್ಗೆ ಮುಂದೆ ಾದರೂ ತಿದ್ದುಪಡಿಗಳು ಬಂದಲ್ಲಿ ಮೇಲಿನ ವೆದ್ಸ್ ಟ್ ಗಳಲ್ಲಿ ಮಾತ್ರ ಏಡ್ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಮುಂಚೆ ಪ್ರಕಟಿಸಲಾಗುತ್ತದೆ.

ಮದರಿಂದ ಏರ್ಣಿದಾರರು ವೆಬ್ಸ್ ಟ್ ನ್ನು ನಿಯಮಿತವಾಗಿ ಸೋಡುತ್ತಿರಲು ಕೋರಲಾಗಿದೆ. ಸಹಿ/- ಕಾರ್ಯನಿರ್ವಾಹಕ/ನಿರ್ದೇಶಕರು/ವಿರಿಯಾ-III (ದಕ್ಷಿಣ)

### ಕಂಪನಿಗಳ ಕಾಯಿದೆ, 1956 **ಫಾರ್ಮ್ ಸಂಖ್ಯೆ 151** (ನಿಯಮ 315 ನೋಡಿ) ಸದಸ್ಯರ ಸ್ವಯಂಪ್ರೇರಿತ ವೈಂಡಿಂಗ್-ಅಪ್ ಲಿಕ್ವಿಡೇಟರ್ ನೇಮಕಾತಿಯ ಸೂಚನೆ (ಕಲಂ 516 ರ ಪ್ರಕಾರ)

4	A	
1	ಕಂಪನಿಯ ಹೆಸರು	ಕ್ಯು ರಾಮ್ ಸಾಫ್ಟ್ ವೇರ್ ಇಂಡಿಯಾ ಪ್ರೈ ವೇಟ್ ಲಿಮಿಟೆಡ್
2	ನೊಂದಣಿ ಸಂಖ್ಯೆ	U72200KA2000PTCO27439
3	ಅಧಿಕೃತ ಬಂಡವಾಳ	5,000,000
4	ನೋಂದಾಯಿತ ಕಚೇರಿ	ಜ್ಯುಪಿಟರ್ 1, 30:1, 4ನೇ ಅಡ್ಡ ರಸ್ತೆ, 7ನೇ ಬ್ಲಾಕ್, ಜಯನಗರ (ಪಶ್ಚಿಮ) ಬೆಂಗಳೂರು – 560070
5	ವ್ಯವಹಾರದ ಸ್ವರೂಪ	ಸಾಫ್ಟ್ ವೇರ್ ಡೆವಲಪ್ ಮೆಂಟ್ ಅಂಡ್ ಕನ್ಸಲ್ ಟೆನ್ಸಿ
6	ಲಿಕ್ವಿಡೇಟರ್ ಹೆಸರು ಮತ್ತು ವಿಳಾಸ	್ರೀ ಗಿರೀಶ್ ಕಂಬದರಾಯ, 207, ಬಿಂದು ಗ್ಯಾಲಕ್ಷಿ, ನಂ. 2, 1 ನೇ ಮುಖ್ಯ, ಕಾರ್ಡ್ ರಸ್ತೆ, ಇಂಡಸ್ಟ್ರಿಯಲ್ ಟೌನ್, ರಾಜಾಜಿನಗರ, ಬೆಂಗಳೂರು – 560044
7	ನೇಮಕಾತಿ ದಿನಾಂಕ	15 ಫೆಬ್ರವರಿ 2022
8	ಯಾರಿಂದ ನೇಮಕಗೊಂಡಿದೆ	ಕಂಪನಿಯ ಷೇರುದಾರರ ವಿಶೇಷ ನಿರ್ಣಯದಿಂದ
	ುಂಕ: 20 ಏಪ್ರಿಲ್ 2022 ಬೆಂಗಳೂರು <b>ಕ್ಕು</b>	ರಾಮ್ ಸಾಫ್ಟ್ ವೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಲಿಕ್ವಿಡೇಟರ್ಗಾ

ಕೆನರಾ ಬ್ಯಾಂಕ್ Canara Bank 🗱

Firiging Syndicate ಹೊಂಬೇಗೌಡನಗರ ಶಾಖೆ : 11ನೇ ಕ್ರಾಸ್, ಬೆಂಗಳೂರು – 560027.

ರೋಪ್ : 080-22225388, 9353286860, ಇ-ಮೇಲ್ : cb1371@canarabank.com.

ಸ್ವಾಧೀನತೆ ಬಗ್ಗೆ ಪ್ರಕಟಣೆ {ನಿಯಮ-8(1)} (ಸ್ಥಿರಾಸ್ತಿಗಾಗಿ)

ಕೆಳ ಸಹಿದಾರರು, ಅಧಿಕೃತ ಅಧಿಕಾರಿ, ಕೆನರಾ ಬ್ಯಾಂಕ್, ಭದ್ರತೆ ಮತ್ತು ಆರ್ಥಿಕ ಸ್ವತ್ತುಗಳ ಪುನರ್ ರಚನೆ ಮತ್ತು ಭದತಾ ಆಸಕ್ತಿಯ ಜಾರಿ ಅಧಿನಿಯಮ 2002ರ ಅನ್ವಯ ಮತ್ತು 2002ರ ಭದ್ರತೆ ಆಸಕ್ತಿ (2002 ರ ಆಕ್ಟ್ 54) I (ಇನ್ನು ಮುಂದೆ ಇದನ್ನು "ಆಕ್ಟ್" ಎಂದು ಉಲ್ಲೇಖಸಲಾಗುತ್ತದೆ) ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರವತ್ನವಾದ ಅಧಿಕಾರವನ್ನು ಚಲಾಯಿಸಿ ಸಾಲಗಾರರಾದ ಶ್ರೀ.ಮೊಹಮ್ಮದ್ ರಿಜಾರ್ಡ್ ಖಾನ್ ಮತ್ತು ಕುಮಾರಿ, ವೈಜುಲೇಖಾ ಇವರಿಗೆ ದಿನಾಂಕ 21.12.2021 ರಂದು ತಗಾದೆ ಸೂಚನೆ ನೀಡಲಾಗಿತ್ತು ಸೂಚನೆಯಲ್ಲಿ ತಿಳಿಸಿರುವಂತೆ ಮೊಬಲಗು ರೂ.71,24,602.26 (ರೂಪಾಯಿ ಎಪ್ಪತ್ತೊಂದು | ಲಕ್ಷದ ಇಪ್ಪತ್ತ ನಾಲ್ಕು ಸಾವಿರದ ಆರು ನೂರ ಎರಡು ಮತ್ತು ಇಪತ್ತಾರು ಪೈಸೆಗಳು ಮಾತ್ರ) ಮತ್ತು ಬಡ್ಡಿಯನ್ನು ಸೂಚನೆಯ ದಿನಾಂಕದಿಂದ 60 ದಿನಗಳ ಒಳಗೆ ಮರು ಪಾವತಿಸಲು ಸೂಚಿಸಲಾಗಿತ್ತು.

ಸಾಲಗಾರರು ಸಾಲದ ಹಣವನ್ನು ಮರುಪಾವತಿ ಮಾಡಲಿಲ್ಲವಾದುದರಿಂದ ಸಾಲಗಾರರಿಗೆ ಮತ್ತು ಸಮಸ್ಯ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ, ಸಬ್–ಸೆಕ್ಷನ್ (4)ರ ಅಡಿಯಲ್ಲಿ ಸದರಿ ಆಕ್ಟ್ ಪ್ರಕರಣ l 13ರ ಅನ್ವಯ ನಿಯಮ 8 ಮತ್ತು 9 ಅನ್ನು ಓದಿಕೊಂಡಂತೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ದಿನಾಂಕ

20.04.2022 ರಂದು ಸ್ಥಿರಾಸ್ತಿಯನ್ನು ಕೆಳ ಸಹಿದಾರರು ಸ್ವಾಧೀನ ಪಡಿಸಿಕೊಂಡಿದ್ದಾರೆ. ನಿರ್ಧಿಷ್ಟವಾಗಿ ಸಾಲಗಾರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಸುವುದೇನೆಂದರೆ ಯಾರೂ ಸದರಿ ಸ್ವತ್ರಿನ ಬಗ್ಗೆ ವ್ಯವಹರಿಸಲಾರದು ಮತ್ತು ಸದರಿ ಸ್ವತ್ರಿನ ಬಗ್ಗೆ ಯಾವುದೇ ವ್ಯವಹಾರ ನಡೆಸಿದ್ದೇ ಆದರೆ ಕೆನರಾ ಬ್ಯಾಂಕ್ ರವರಿಗೆ ಸೇರಬೇಕಾದ ಮೊಬಲಗು ದಿನಾಂಕ 20.04.2022 ರಂದು ಇದ್ದಂತೆ ಮೊತ್ತ ರೂ.73,47,133.26 ಮತ್ತು ಬಡ್ಡಿಯೊಂದಿಗೆ ಖರ್ಚು ಪೆಚ್ಚಗಳನ್ನು ಚುಕ್ತಾ ಮಾಡುವುದಕ್ಕೆ ಒಳಪಟ್ಟಿರುತ್ತಾರೆ. 🛿 ಈ ಮೂಲಕ ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವ ಕಾಲಾವಕಾತ,

ಎಲ್ಲಾ ಭಾಗ ವಿಭಾಗಗಳೊಂದಿಗೆ ಭೂಮಿ ಮತ್ತು ಕಟ್ಟಡದ ಸ್ವತ್ತಿನ ಸೈಟ್ ಸಂಖ್ಯೆ,2, ಹಳೇ ಸಂಖ್ಯೆ,2, ಪಿಐಡಿ ಸಂಖ್ಯೆ 63-20-2, 4ನೇ ಅಡ್ಡ ರಸ್ತೆ, ಎಂ.ಕೆ ರಂಗಸ್ವಾಮಿ ಲೇಔಟ್, ಡೈರಿ ವೃತ್ತದ ಹತ್ತಿರ, ಬೆಂಗಳೂರು -

560030 ಮತ್ತು ಇದರ ಚಕ್ಕುಬಂದಿ : ಮೂರ್ವಕ್ಕೆ : ಸೈಟ್ ಸಂಖ್ಯೆ 3, ಪಶ್ರಿಮಕ್ಕೆ : ಸೈಟ್ ಸಂಖ್ಯೆ 1, ಉತ್ತರಕ್ಕೆ ರಸ್ತೆ ಮತ್ತು ದಕ್ಷಿಣಕ್ಕೆ : ನಿಮ್ಹಾನ್ಸ್ ಗೋಡೆ.

ದಿ ಫೆಡರಲ್ ಬ್ಯಾಂಕ್ ಲ್ಲಿ: ಲೋನ್ ಕಲೆಕ್ಷನ್ ಮತ್ತು ರಿಕದರಿ ಡಿಪಾರ್ಟ್ ಮೆಂಟ್, ವೆಂಗಳೂರು ವಿಭಾಗ, ನಂ.4, 2ನೇ ಕ್ರಾಸ್, ಸಿ.ಎಸ್.ಐ. ಕಾಂಪೌಂಡ್, ಮಿಷನ್ ರಸ್ತೆ, ಬೆಂಗಳೂರು-560027. ದೂರವಾಣಿ: 22220898/22220897 ವೆಚ್ಸ್ಟರ್ಟ್: www.federalbank.co.in, CIN: L65191KL1931PLC000368

13(2) ಸರ್ಫೇಸಿ ನಿಯಮ 2002ರ ಅಡಿಯಲ್ಲಿ (ಇನ್ನು ಮುಂದೆ ಆಕ್ಟ್ ಎಂದು ಓದಿಕೊಳ್ಳುವುದು)

ನಿಯಮ 3(1)ರ ಸೆಕ್ಯೂರಿಟಿ ಇಂಟ್ರೆಸ್ಟ್ (ಎನ್ಫೋರ್ಸ್ಮಮೆಂಟ್) ನಿಯಮ 2002ರಂತೆ ನೀಡಲಾಗಿರುವ ನೋಟೀಸ್ ಸಾಲಗಾರರ/ಸಹ-ಸಾಲಗಾರರ/ಜಾಮೀನುದಾರರ ಹೆಸರು ಮತ್ತು ವಿಳಾಸು(1) ಹೀ ಪ್ರಸನ್ನ ಕೆ ಎಂ ೩/8 ಹೀ ಕೆ ಬೆ ಮಲ್ಲಯ್ಯ, (2) ಹೀಮತಿ ನಿವೇದಿತಾ ಹೆಚ್ ಎ Wie ಹೀ ಪ್ರಸನ್ನ ಕೆ.ಎಂ. (3) ಹೀ ಅಭಿಷೇಕ್ ಆರಾಧ್ಯ ಪಿ 5/0 ಶ್ರೀ ಪ್ರಸನ್ನ ಕೆ.ಎಂ, ಎಲ್ಲರೂ ವಾಸಿಸುವ ವಿಳಾಸ: ನಂ. 286, 3ನೇ ಮೇನ್, ಟ ವಾಸರಹಳ್ಳಿ, ವೆಂಗಳೂರು–560057, ಕರ್ನಾಟಕ.

ಭದ್ರತಾ ಆಸ್ತಿಗಳ ವಿವರ : ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ವಸತಿಯೋಗ್ಯ ಅಪಾರ್ಟ್ಫೆಂಟ್ ಪಲ್ಲಿರುವ ಫ್ಲ್ಯಾಟ್ ನಂ. 103, ಒಂದನೇ ಮಹಡಿ, ಸೂಪರ್ ನಿರ್ಮಿತ 369 ಚದರ ಅಡಿಗಳು, ಸಾಮಾನ್ಯ ಪ್ರದೇಶಗಳಾದ ಪ್ರಾಸ್ತೇಜು, ಲಾಖಿ, ಲಿಫ್ಸ್, ಮೆಟ್ಟಲು ಗಳಲ್ಲಿ ಪ್ರಮಾಣಕ್ಷಮಗುಣವಾಗಿ ವಿಶೇಷ ಪಾಲು, ಜೊತೆಗೆ ಇತರ ಸಾಮಾನ್ಯ ಪ್ರದೇಶಗಳನ್ನು ಬಳಸುವ ಹಕ್ಕು 'ಚೆ ಸಿ ನೆಸ್ಟ್-1" ರಲ್ಲಿ ಜೊತೆಗೆ 303 ಚದರ ಅಡಿಗಳ ಅವಿಭಜಿತ ಪಾಲು, ನೆಲಮಹಡಿಯಲ್ಲಿ ಒಂದು ಕಾರು ನಿಲುಗಡೆ ಜಾಗ, ಸೈಟ್ ನಂ. 47, 48, 49 ಮತ್ತು 64. ಸರ್ವೇ ನಂ. 6, ವಿಸ್ತೀರ್ಣ ಪೂರ್ವದಿಂದ ಪಶ್ರಿಮಕ್ಕೇ 110 ಅಡಿ, ಉತ್ತರದಿಂದ ದಕ್ಷಿಣಕ್ಕೆ ಪೂರ್ವ ಭಾಗದಲ್ಲಿ 70.5 ಅಡಿ ಮತ್ತು ಪಶ್ರಿಮ ಭಾಗದಲ್ಲಿ 80 ಅಡಿ, ಬಿಬಿಎಂಪಿ ಖಾತಾ ನಂ. 507/317/60/48/47/49/64 ವಾರ್ಡ್ ನಂ. 11, ನಿಳಾನ: ಸಿಂಗಾಪುರ ವಿಲೇಜ್, ವಿದ್ಯಾರಣ್ಯಪುರ ಉಪ ವಿಭಾನ, ಬೆಂಗಳೂರು. ಫ್ಲ್ಯಾಟ್ ಚಕ್ಕುಬಂದಿ: ಪೂರ್ವಕ್ಕೆ: ಫ್ಲ್ಯಾಟ್ ನಂ. 192, ಜೆ ಸಿ ನೆಸ್ಟ್-1 ರ ಒಂದನೇ ಮಹಡಿ, ಪಕ್ಷಿಮಕ್ಕೆ ಫ್ಲ್ಯಾಟ್ ನಂ 104, ಉತ್ತರಕ್ಕೆ: ಪ್ರವೇಶ ರಾಜ, ದಕ್ಷಿಣಕ್ಕೆ: ತೆರೆದ ಜಾಗ, ಮತ್ತು ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ: ಸೈಟ್ ನಂ. 46, ಪಕ್ಷಿಯಕ್ಕೆ: ಸೈಟ್ ನಂ. 50 ಮತ್ತು 63, ಉತ್ತರಕ್ಕೆ: 30 ಅಡಿ ರಸ್ತ್ರ ದಕ್ಷಣಕ್ಕೆ: 30 ಅಡಿ ರಸ್ತೆ ಮತ್ತು ಖಾಸಗಿ ಆಸ್ತಿ (ಗಾಂಧಿ ನಗರ ಉಪ ನೋಂದಣಾಧಿಕಾರಿಯವರ ಕ್ರಯ ಪತ್ರ ನಂ. 1533 ದಿನಾಂಕ 24.07.2015 ರ ಪ್ರಕಾರ).

ಡಿಮ್ಯಾಂಡ್ ನೋಟೀಸ್ ನ ದಿನಾಂಕ : 25.03.2022 ಸೌಲಭ್ಯದ ಸ್ಥರೂಪಗಳು: ಗೃಹ ಸಾಲ ಖಾತೆ ನಂ. 16597300000533, ಸಾಲದ ಮೊತ್ತ ರೂ. 16,00,000/- ಸಾಲದ ದಿನಾಂಕ 24.07.2015 ಶಾಖೆ : ತಾವರಕರೆ, ಎನ್ಎಎ ದಿನಾಂಕ : 22.02.2022 ದಾಕಿ ಮೊತ್ತದ ಸಾಲದ ಸಂಖ್ಯೆ : 16597300000533ರ ಅಡಿಯಲ್ಲಿ ದಿನಾಂಕ 24.03.2022ರಂತೆ ರೂ.12,65,301.40 (ರೂ. ಹನ್ನೆರಡು ಲಕ್ಷದ ಆರವತ್ತೈದು ಸಾವಿರದ ಮುನ್ನೂರ ಒಂದು ಮತ್ತು ಪೈಸೆ ನಲವತ್ತು ಮಾತ್ರ) ಜೊತೆಗೆ ದಿನಾಂಕ : 24.93.2922 ರಿಂದ ಮುಂದಿನ ಬಡ್ಡಿ ವಾರ್ಷಿಕ ಶೇ 9.63 ರಂತೆ ತಿಂಗಳ ವಿಶ್ರಾಂತಿಯೊಂದಿಗೆ.

ಸಾಲಗಾರರ/ಸಹ-ಸಾಲಗಾರರ/ಜಾಮೀಮದಾರರ ಹೆಸರು ಮತ್ತು ವಿಳಾಸ: (1) ಶ್ರೀಮತಿ ಲಕ್ಷಿ ೩, ೫/೧ ಬಾಲಕೃಷ್ಣನ್ ಜಿ. (2) ಶ್ರೀ ಬಾಲಕೃಷ್ಣನ್ ಜಿ ತಿ/೧ ಗೋಪಾಲ, ಎಲ್ಲರೂ ವಾಸಿಸುವ ವಿಳಾಸ: ಸೈಟ್ ನಂ.5, ಪ್ರಿಯಾಂಕಾ ಲೇಔಟ್, "ಬಂಬೂ ಫಾರೆಸ್ಟ್ ವಿಲ್ಲಾಸ್" ಹಿಂಭಾಗ, ರಾಯಸಂದ್ರ ವಿಲೇಜ್, ಸರ್ಜಾಪುರ ಹೋಬಳಿ,ಆನೇಕಲ್ ತಾಲೂಕು, ಬೆಂಗಳೂರು–568099 ಭದ್ರತಾ ಆಸ್ತಿಗಳ ವಿವರ : ಆಸ್ತಿಯ ಎಲ್ಲಾ ಭಾಗಗಳು ಸೇರಿದಂತೆ, ಸ್ಥಿರಾಸ್ತಿಯ ಸೈಟ್ ನಂ. 5, ಖಾತಾ ನಂ. 91, ವಿಸ್ತೀರ್ಣ ಪೂರ್ವದಿಂದ ಪತ್ತಿಮಕ್ಕೆ: 45 ಅಡಿ, ಮತ್ತು ಉತ್ತರದಿಂದ ದಕ್ಷಿಣಕ್ಕೆ: 40 ಅಡಿ, ಒಟ್ಟ ವಿಸ್ತೀರ್ಣ 1900 ಚದರ ಅಡಿಗಳು. ಜೊತೆಗೆ ಕಟ್ಟಡ ಮತ್ತು ಅದರಲ್ಲಿನ ಎಲ್ಲ ಅಧವೃದ್ಧಿಗಳು. ವಿಳಾಸ : ರಾಯಸಂದ್ರ ವಿಲೇಡ್, ಸರ್ಚಾಪುರ ಹೋಬಳಿ, ಅನೇಕರ್ ತಾಲೂಕು, ಬೆಂಗಳೂರು-560099. ಜೊತೆಗೆ ಹಾಲಿ ಇರುವ ಅಥವಾ ಭವಿಷ್ಯದಲ್ಲಿ ನಿರ್ಮಾಣವಾಗಲಿರುವ ಕಟ್ಟಡ. ಚಕ್ಕುಬಂದಿ: ಪೂರ್ವಕ್ಕೆ ಸೈಟ್ ನಂ. 4, ಪಶ್ಚಿಮಕ್ಕೆ ಸೈಟ್ ನಂ. 6, ಉತ್ತರಕ್ಕೆ ಉಳಿದ

ಡಿಮ್ಯಾಂಡ್ ನೋಟೀಸ್ ನ ದಿನಾಂಕ : 08.03.2022 ಸೌಲಭ್ಯದ ಸ್ವರೂಪಗಳು: ಗೃಹ ಸಾಲ ಖಾತೆ ನಂ. 16597300000053, ಸಾಲದ ಮೊತ್ತ: ರೂ. 10,96,984/– ಸಾಲದ ದಿನಾಂಕ: 19.12.2009 ಶಾಖೆ : ತಾವರೆಕಿರೆ, ಎನ್ಎಎ ದಿನಾಂಕ : 16.02.2022 ಬಾಕಿ ಜೊತ್ತದ ಸಾಲದ ಸಂಖ್ಯೆ : 16597300000653ರ ಅಡಿಯಲ್ಲಿ ದಿನಾಂಕ: 18.02.2022ರಂತೆ ರೂ.7,62,756.60 (ರೂ. ಎಳು ಲಕ್ಷದ ಆರಪತ್ತೆರಡು ಸಾವಿರದ ಎಳು ನೂರಾ ಐಪತ್ತಾರು ಮತ್ತು ಹೈಸೆ ಆರಪತ್ತು ಮಾತ್ರ) ಜೊತೆಗೆ ದಿನಾಂಕ : 18.82.2922 ರಿಂದ ಮುಂದಿನ ಬಡ್ಡಿ ವಾರ್ಷಿಕ ಶೇ 7.89 ರಂತೆ ತಿಂಗಳ ವಿಶ್ರಾಂತಿಯೊಂದಿಗೆ.

ಮೊದಲನೆಯವರು ಸಾಲಗಾರರಾಗಿ ಇತರರು ಜಾಮೀನುದಾರರು/ಸಹ-ಸಾಲಗಾರರಾಗಿ ನಮ್ಮ ಬ್ಯಾಂಕಿನ ತಾಖೆಯಿಂದ ಅಗತ್ಯ ಸಾಲ ಸೌಲಭ್ಯವನ್ನು ಪಡೆದಿರುತ್ತೀರಿ ಮತ್ತು ಇದಕ್ಕೆ

ಮೇಲೆ ತಿಳಿಸಿರುವ ಅಡಮಾನವಿಟ್ಟರುವ ಆಸ್ತಿ ಇನ್ನುಮುಂದೆ "ಭದ್ರತಾ ಆಸ್ತಿ"ಎಂದು ಪ್ರಸ್ತಾಪಿಸಲಾಗುವುದು. ಕೆಳಸಹಿದಾರರು ಫೆಡರಲ್ ಬ್ಯಾಂಕ್ ಲಿ., ಇದರ ಅಧಿಕೃತ ಅಧಿಕಾರಿಗಳಾಗಿದ್ದು ನಿಮಗೆ ತಿಳಿಸುವುದೇನೆಂದರೆ ಮೇಲೆ ತಿಳಿಸಿದ ಮೊತ್ತವು ನಿಮ್ನಿಂದ ಸಂಯುಕ್ತವಾಗಿ ಮತ್ತು ಪ್ರಶ್ನೇಕವಾಗಿ ಬಾಕಿ ಇರುತ್ತದೆ ಹಾಗೂ ನೀವು ಬಾಕಿ ಮೊತ್ತವನ್ನು ಮರು ಪಾವತಿಮಾಡಲು ಉಪೇಕ್ಷೆ ತೋರಿಸಿದ್ದರಿಂದ ನಿಮ್ಮ ಸಾಲದ ಖಾತೆಯನ್ನು ಆರ್'ಬಿಐನ ನಿರ್ದೇಶನದಂತೆ ಅನುತ್ತಾದಕ ಆಸ್ತಿ ಎಂದು ಮೇಲಿನ ದಿನಾಂಕದಂದು ಘೋಷಿಸಲಾಗಿದೆ. ಮೇಲೆ ತಿಳಿಸಿರುವ ಮೊತ್ತವನ್ನು ಸಾಲ ಮರುತಾವತಿ ಮಾಡುವವರೆಗೆ ವಾರ್ಷಿಕ ಬಡ್ಡಿ ಜೊತೆಗೆ ತಿಂಗಳ ಹೆಚ್ಚುವರಿ ಬಡ್ಡಿ ಬಾಕಿ ಉಳಿದ @2% ಯೊಂದಿಗೆ ಹಾಗೂ ಈ ಸೂಚನೆ

ಕಾಯಿದೆಯ ಅಸ್ತಯ ತನಗೆ ಪ್ರದತ್ನವಾಗುವ ಅಧಿಕಾರವನ್ನು ಚಲಾಯಿಸಿ ಮೇಲೆ ತಿಳಿಸಿರುವ ಅಡಮಾನವಿಸ್ತಿರುವ ಆಸ್ತಿಯನ್ನು ನಿಮಗೆ ಯಾವುದೇ ಹೂರ್ವ ಸೂಚನೆ ನೀಡದೆ ಸ್ವಾಧೀನಕ್ಕೆ ತೆಗೆದುಕೊಂಡು ಭೋಗ್ಯಕ್ಕೆ ನೀಡುವ ಪರಭಾರೆ ಮಾಡುವ, ಮಾರಾಟ ಮಾಡುವ ಅಥವಾ ಆಸ್ತಿಯ ಉಸ್ತುವಾರಿ ವಹಿಸಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ. ಮುಂದಿನ ದಿನಗಳಲ್ಲಿ ಮೇಲೆ ನಮೂದಿಸಿದ ಆಸ್ತಿಯನ್ನು ಬ್ಯಾಂಕ್ ನ ಲಿಖಿತ ಅನುಮತಿ ಇಲ್ಲದೆ ಮಾರಾಟ, ಲೀಸ್ ಮತ್ತಿತ್ತರ ಯಾವುದೇ ವ್ಯವಹಾರಗಳ ಮೂಲಕ ವರ್ಗಾವಣೆ

ಮಾಡವಾರದು ಎಂದು ಈ ಮೂಲಕ ಸೂಚಿಸಲಾಗಿದೆ. ನೀವು ನಿಮ್ಮ ಸಾಲವನ್ನು ಸೂಕ್ತ ರೀತಿಯಲ್ಲಿ ಮರುಹಾವತಿ ಮಾಡದೆ ಇದ್ದಲ್ಲಿ ಮೇಲೆ ಹೇಳಿದ ಕ್ರಮದಂತೆ ವಿಲೇವಾರಿ ಕ್ರಮಗಳನ್ನು ಬ್ಯಾಂಕ್ ಕೈಗೊಳ್ಳುತ್ತದೆ. ಈ ಕೆಲಸಗಳಿಗೆ ತಗಲುವ ಖರ್ಚು, ವೆಚ್ಚಗಳನ್ನು ನೀವೇ ಧರಿಸಬೇಕಾಗುತ್ತದೆ. ನಿಮ್ನಿಂದ ವಶಪಡಿಸಿಕೊಂಡ ಆಸ್ತಿಯ ಮಾರಾಟದಿಂದ ಬರುವ ದೊತ್ತವು ಸಾಲದ ಬಾದ್ರಿಗೆ ತೃಪ್ತಿಕರವಾಗದೆ ಇದ್ದಲ್ಲಿ ಬ್ಯಾಂಕ್ ಮುಂದಿನ ಯಾವುದೇ ನೋಟೀಸ್ ನೀಡದೆ ಉಳಿಕೆ ಮೊತ್ತದ ವಿಲೇವಾರಿಗಾಗಿ ನಿಮ್ಮ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಸೆಕ್ಟರ್ 13(8) ರ ಕಾಯದೆಗಳಲ್ಲಿ ಅವಕಾಶವಿರುವಂತೆ ಸಾಲಗಾರರ ಗಮನಕ್ಕೆ ತರುವುದೇನೆಂದರೆ, ಲಭ್ಯವಿರುವ ಸಮಯದ ಒಳಗೆ ಭದ್ರತಾ ಸ್ವತ್ತುಗಳನ್ನು (ಭದ್ರತಾ ಆಸ್ತಿಗಳನ್ನು) ಮತ್ತೆ ಗಳಿಸಿಕೊಳ್ಳಲು ಅವಕಾಶವಿರುತ್ತದೆ, ಬ್ಯಾಂಕ್ ತನ್ನ ಬಾಕಿಯನ್ನು ಮಗೂಲಿ ಮಾಡಿಕೊಳ್ಳಲು ಇರುವ ದಾರಿಗಳನ್ನು ಬಳಸಿಕೊಂಡು ಯಾವುದೇ ಸೂರ್ವಗ್ರಹಗಳಲ್ಲದೆ

kpepaper.asianetnews.com 🛑 🦰 🌑







Deputy Commissioner ( Revenue)

HDMC, Hubballi,

**ಪಂಜಾಬ್ ನ್ಯಾಷನಲ್ ಬ್ಯಾಂಕ್,** ಕಾನ್ಕಾರ್ಡ್ ವಾಣೀ: ಕಟ್ಟಡ, ನೀಲಾಂದ್ರಿ ರಸ್ತೆ, ಎಲೆಕ್ಟಾನಿಕ್ ಸಿಟಿ ತಾಖೆ ಫೇಸ್-1, ಬೆಂಗಳೂರು-560100 ದಿದ್ಯಾಮೂರ್ತಿ ಕೆ ಮತ್ತು ಮತ್ತೊಬ್ಬರು ...ಪ್ರತಿಪಾದಿಗಳು 1993ರ ನಿಯಮ 23 (VIII)ರ ಅಡಿಯಲ್ಲಿ ಸಾಲ ವಸೂಲಾತಿ ನ್ಯಾಯಮಂಡಳ (ಕ್ರಮ) ರಂತೆ ಪ್ರತಿವಾದಿರವರಿಗೆ ನೀಡಿದ ಸಮನ್

ಸಾಲ ವಸೂಲಾತಿ ಮತ್ತು ದಿವಾಳ ಕಾಯದೆ, 1993ರ ಸೆಕ್ಷನ್ 19ರ ಅಡಿಯಲ್ಲಿ ಅರ್ಜಿದಾರ ಬ್ಯಾಂಕ್ ಅರ್ಜಿ ಸಲ್ಲಿಸಿದ್ದು ಅರ್ಜಿ ಅನುಸಾರ ನಿಮ್ನಿಂದ ಬಾಕಿ ಮೊತ್ತ ರೂ.59,54,076.00 (ರೂಪಾಯಿ ಐವತ್ತೊಂಭತ್ತು ಲಕ್ಷದ ಐವತ್ರನಾಲ್ಕು ಸಾವಿರದ ಎಪ್ಪತ್ರಾರು ಮಾತ್ರ) ಜೊತೆಗೆ ಪ್ರಸ್ತುತ ಬಡ್ಡಿ ಮತ್ತು ಧವಿಷ್ಯದ ಬಡ್ಡಿ ಮತ್ತು ಇತರೆ ಖರ್ಚು ವೆಚ್ಚಗಳು ಪಾವತಿಗೆ ಒಳಪಟ್ಟಿರುತ್ತದೆ.

ಈ ಮೂಲಕ ನಿಮಗೆ ತಿಳಿಸುವುದೇನೆಂದರೆ ದಿನಾಂಕ 14.06.2022ರಂದು ಬೆಳಗ್ಗೆ 10.30 ಗಂಟೆಗೆ ಅಥವಾ ಈ ನೀವುಗಳು ನ್ಯಾಯಾಲಯದಲ್ಲಿ ನೀವು ಖುದ್ದಾಗಿ ಅಥವಾ ಫ್ರೀಡರ್ ಮೂಲಕ/ ವಕೀಲರ ಮೂಲಕ ಹಾಜರಾ/ ತಮಗೆ ನೀಡಿರುವ ಸಾಲವನ್ನು ಏಕೆ ಮರುಪಾವ. ಮಾಡಲಾಗುತ್ತಿಲ್ಲ ಎಂಬುದಕ್ಕೆ ಸರಿಯಾದ ಕಾರಣವನ ನೀಡವೇಕಾಗಿ ತಿಳಿಸಲಾಗಿದೆ. ಗೈರು ಹಾಜಾರಾದ ಶೂರ್ವನಿಯೋಜನೆಯಂತೆ ಮೇಲ್ನಂಡ ದಿನಾಂಕದಂದ ನಿಮ್ಮ ಅನುಪಸ್ಥಿತಿಯಲ್ಲಿ ವೀಕಾರಣೆ ನಡೆಸಲಾಗುವುದೆಂ ನಿಮ ಗಮನಕ್ಕೆ ತರುತ್ತಿದ್ದೇವೆ. ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿ

ದಿನಾಂಕ 24 ಮಾರ್ಚ್ 2022ರಂದು ನೀಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ

ಗಾಲ ವಸೂಲಾತಿ ನ್ಯಾಯಾಧಿಕರಣ-II ಪ್ರತಿಪಾದಿಗಳು Lಶ್ರೀ ದಿವ್ಯ ಮೂರ್ತಿ ಕಾಲುವಕೋಲಾನು, ಬಿನ್

**ಸದಾನಂದ,** ನಂ.129, 1ನೇ ಮಹಡಿ- ಪ್ಯಾರಾಮೌಂಟ್, ಸುಮಧುರ ಸೆರೆನೆ, ಸಿಂಗಸಂದ್ರ ಗ್ರಾಮ ಬೇಗೂರು ಬೆಂಗಳೂರು-560068, ಮೊ: 09738374530 2.ಶ್ರೀಮತಿ ಕೆ ಉಪಾಶ್ರೀ, ಕೋಂ ಶ್ರೀ ದಿವ್ಯ ಮೂರ್ತಿ ಕಾಲುವಕೋಲಾನು, ನಂ.142, 1ನೇ ಮಹಡಿ, 1ನೇ ಸಿ ಮೈನ್, ವೆಂಕಟಗೇಶ್ವರ ದೇವಸ್ಥಾನ ರಸ್ತೆ, ಹೆಚ್ಎಸ್ಆರ್ ಲೇಔಟ್, ಸೆಕರ್-I, ಬೆಂಗಳೂರು-560 102

# IN THE COURT OF THE HON'BLE PRINCIPAL SENIOR CIVIL JUDGE AND JMFC AT DEVANAHALLI O.S. No. 222 / 2019

PIN-562 110. ...Plaintiffs

Sri S.V. Dwarkanath & Others

D4. Sri P.M. Belliyappa (Ex. Defence), S/o

this court in person or by a pleader duly

All that piece and parcel of the entire lands

measuring 7 acres 9 guntas in Sy.No.57 of

Officer, Senior Civil Judge & J.M.F.C

ಕಾಯ್ದಿಯ ಸೆಕ್ಟನ್ 13ರ ಸಬ್ ಸೆಕ್ಟನ್ (8) ರ ಅನ್ವಯ ಇರುತ್ತದೆ.

ದಿನಾಂಕ : 20.04.2022 ಸ್ಥಳ: ಬೆಂಗಳೂರು

ಅಧಿಕೃತ ಅಧಿಕಾರಿ

FEDERAL BANK

ನಿವೇಶನಗಳು ಮತ್ತು ದಕ್ಷಿಣಕ್ಕೆ; 25 ಅಡಿ ರಸ್ತೆ, (ಉಪ ನೋಂದಣಾಧಿಕಾರಿ, ಅನೇಕಲ್ ಇವರ ಕ್ರಯ ಪತ್ರ ಸಂಖ್ಯೆ 4777/2003–04 ದಿನಾಂಕ 01–08–2003 ರ ಪ್ರಕಾರ).

ಅವಶ್ಯವಿರುವ ಸಾಲ ಪತ್ರಗಳು / ದಾಖಲೆಗಳನ್ನು ಬ್ಯಾಂಕಿಗೆ ಅಡಮಾನ ಮಾಡಿಕೊಟ್ಟರುತ್ತೀರಿ, ಬ್ಯಾಂಕಿನಿಂದ ಪಡೆದಿರುವ ಈ ಮೇಲೆ ತಿಳಿಸಿರುವ ಸಾಲ ಸೌಲಭ್ಯಕ್ಕಾಗಿ ನೀವು ಈ ಮುಂದೆ ತಿಳಿಸಲಾಗಿರುವ ಆಸ್ತಿಯನ್ನು ಬ್ಯಾಂಕಿಗೆ ಅಡಮಾನ ಮಾಡಿಕೊಟ್ಟಿರುತ್ತೀರಿ.

ನೀಡಿದ 60 ದಿನಗಳ ಒಳಗೆ ಮರು ಪಾವತಿ ಮಾಡುವಂತೆ ಸೂಚಿಸಲಾಗಿದೆ. ಸಾಲ ಮರುಪಾವತಿ ಮಾಡಲು ವಿಫಲರಾದಲ್ಲಿ ಬಾಕಿ ಮೊತ್ತದ ವಸೂಲಾತಿಗಾಗಿ ಬ್ಯಾಂಕ್ ಸೆಕ್ಟನ್ 13ರ

ಈ ನೋಟೀಸ್ ಜಾರಿ ಮಾಡಿದೆ. Cimot: 21.04.2022

ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್

BEFORE THE IV ADOL. DISTRICT CONSUMER DISPUTES REDRESSAL FORUM, BENGALURU **URBAN AT BENGALURU** Complaint No. 325 of 2021

Between: Nayak alias Pampanna ... Complainant And: M/s. Subplime Arc (India) Pvt. Ltd.

20 of C.P.C M/s. Subplime Arc (India) Pvt. Ltd., Head office No. 196, 60 feet road, Health Layout,

by its Managing director Mr. Vijay Whereas the Complaint herein has filed the above complaint against you, for compassion and other consequential relief. Hence, you are hereby lummoned to appear in this court in person or by a pleader duly instructed and able to answer all the naterial questions 05-05-2022 at 11.00 a.m., failing

which, the suit will be disposed placing you ex-parte. Given under my hand and the seal of this Court, on By order of the Commission, Asst. Registrar-Curr Asst. Administrative Officer, Bengaluru Urban, 4th Addl. District, Consumer Dispute Redressa Commission, 1st Floor, SMTC, B-Block, TTMC

Building, K.H. Road, Shanthinagar, Bengaluru-560027.

Advocate for Complainant: G. SHANKAR

IN THE COURT OF HON'BLE CITY CIVIL AND SESSIONS JUDGE AT BANGALORE (CCH.19)

O.S. No. 3870/2014 Between: Shivanna and others, Residing at Machohalli Village, Dasanapura Hobli, Bengaluru North Taluk, Bengaluru. ...Plaintiffs

Hanumantha and other ...Defendants Summons To LR's Defendant No.1 of Late Hanumantha

1(a) Kavitha, W/o. Hanumantha, Aged about 45 1(b) Deelep, S/o Hanumantha, Aged about 15 Years, Minor

1(c) Shreya D/o Hanumantha, Aged about 13 years, Minor Residing at No. 19, Ward No.102 Behind of Ravichandran School, 2nd Main Road, 7th Cross, Kaveripura, Bangalore-560079. Whereas, the Plaintiff is instituted a suit against the defendants seeking for a decree of partition

hereby summoned to appear on 25.5.2022 at Take notice that in default of your appearance the above case will be determined in your

and separate possession of 1/3rd share in the

suit schedule properties and such other relief/s.

in respect of the suit schedule properties, you

SCHEDULE tem No. 1: All that piece and parcel of the land bearing Sy.No. 16/1, Measuring 5 Acres 13 Suntas, Situated at Kadabagere Village. Dasanapura Hobli, Bangalore North Taluk Bangaiore and **bounded on**: East by : Galappa's Property; West by : Govt., Road ; North by Sanjeevaih's Property; South by : Venkatappa"

Dasanapura Hobli, Bangalore North Taluk Bangalore and bounded on: East by Venkatappa's Property: West by : Govt., Road North by : Maridasappa's property; South by Gangappa's Property. Item No.3: All that piece and parcel of the land bearing Sy.No. 17/1, Measuring 9 Acres 11 Guntas, Situated at Kadabagere Village, Dasanapura Hobli, Bangalore North Taluk Bangaiore and bounded on: East by : Galappa's

Item No.2 : All that piece and parcel of the land

bearing Sy.No. 16/2, Measuring 2 Acres 09

Guntas, Situated at Kadabagere Village,

revails's Property; South by : Venkatappa's Item No.4: All that piece and parcel of the land bearing Sy.No. 17/2, Measuring 2 Acres 36 Guntas, Situated at Kadabagere Village Dasanapura Hobli, Bangalore North Taluk, Bangalore and bounded on: East by : Galappa's Property ; West by : Venkatappa's Property North by : Gangappa's Property ; South by

Item No.5 : All that piece and parcel of the land

Miligigiyappa's Property:

Property: West by : Govt., Road; North by

bearing Sy.No. 17/3, Measuring 1 Acre 28 Guntas, Situated at Kadabagere Village Dasanapura Hobli, Bangalore North Taluk Bangalore and bounded on: East by : Private Property; West by : Road; North by Maradasappa's Property; South by Item No.6: All that piece and parcel of the land bearing Sy.No. 12/3 Measuring 3 Acres 20

Bangalore and bounded on: East by Ramanna's Property; West by: Madivala Venakatappa's Property; North by Item No.7: All that piece and parcel of the land bearing Sy.No. 1/10 measuring 24 Guntas. Situated at Machohalli Village, Dasanapura Hobli, Bangaiore North Taluk, Bangaiore and

bounded on: East by : Ramanna's Property.

West by : Madivala Venakatappa's Property

Suntas, Situated at Kadabagere Village,

Dasanapura Hobli, Bangalore North Taluk

North by : Narasimhaiah's Property ; South by Shanubogara Venkataiah's Property: bearing Sy.No. 1/13 Measuring 13 Guntas. Situated at Machohalli Village, Dasanapura West by : Madivala Venakatappa's Property

tem No.9: All that piece and parcel of the land bearing Sy.No. 1/17 Measuring 08 Guntas, Situated at Machohalli Village, Dasanapura Hobli, Bangaiore North Taluk, Bangaiore and bounded on: East by : Ramanna's Property West by : Madivala Venakatappa's Property North by : Narasimhaiah's Property, South by

Shanubogara Venkataiah's Property. bearing Sy. No. 9/2 Measuring 3 Acres 35 Guntas Situated at Machohalli Village, Dasanapura Hobli, Bangalore North Taluk, Bangalore and West by : Madivala Venakatappa's Property

Item No. 11: All that piece and parcel of the land bearing Site No.19, Ward No.36, Govindarajanagara Range, 2nd Main Road, 7th Cross, Kaveripura, Bangalore-79 and bounded on: East by : Manjunatha's Property ; West by Venkatesh's Property; North by: Ranganath's

Property; South by : Road. Given under my hand and seal of the Court, this 26th day of March 2022. By order of the Court, Assistant Registrar, City Civil Court, Bangalore.

**KPJ Advocate and Associates** 3rd Cross, 80 Feet Ring Road, Adharsha Layout, Mallathahalli / Nagarabhavi,